

ಹೋಂಗನಸುಗಳು

ಭರತಮಾತೆಯ ನುಡಿ

ಭರತಮಾತೆಯೆ, ಭರತಮಾತೆಯೆ ಎಂದು ನೀ ತಲೆಯೆತ್ತುವೇ?
ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೇ?
ಎಂದು ಮಲಿನತೆ ನೀಗುವೇ - ಮಗು
ಶಿಂದು ನಗುಮುಖವಾಗುವೇ?

ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ,
ಯಾರು ಜಾಡುವ ಹರಿಸಿ ನಮ್ಮಲಿ ಹೋಸದು ಜೀವವನಿಟ್ಟರೋ,
ಅವರೆ ಕಣ್ಣನು ಹಿರಿವರೇ - ಕುದಿ
ದವರೆ ಕೊರಳನು ಮುರಿವರೇ!

ಎಲ್ಲಿ ಧರ್ಮವ ಕಂಡು ಸಾರಿದ ನಿನ್ನ ಪೂರ್ವದ ಶುಷ್ಟಿಗಳು?
ಎಲ್ಲಿ ಘನತೆಯ ಬದುಕ ಹಾಡಿದ ನಿನ್ನ ಸತ್ಯದ ಕವಿಗಳು?
ಎಲ್ಲಿ ಧರ್ಮದ ಧರ್ಮಿಗಳು-ಅವ
ರೆಲ್ಲಿ ಜ್ಞಾನದ ಕರ್ಮಿಗಳು?

ಎಲ್ಲಿ ಕಲೆಗಳ ಬೆಳಸಿ, ಲಕ್ಷ್ಮಿಯನೋಲಿಸಿ ನಿಲಿಸಿದ ಧೀರರು?
ಎಲ್ಲಿ ರಾಜ್ಯವ ಕಟ್ಟಿ, ಶಾಂತಿಯ ಪ್ರಜೆಗೆ ಬೀರಿದ ವೀರರು?
ಎಲ್ಲಿ ಆರ್ಥರ ರಾಜರು - ಈ
ಗೆಲ್ಲಿ ಸಾಹಸತೇಜರು?

ಭರತಮಾತೆಯೆ, ಭರತಮಾತೆಯೆ, ನಮ್ಮ ಹಂಬಲು ಕೇಳದೆ?
ದೇವಿ, ಮೌನವಿದೇನು, ಭಕ್ತರು ನಮಗೆ ನೀತಿಯ ಹೇಳದೆ?
ಎಂದು ಮಕ್ಕಳಿಗೂಲಿಯುವೆ - ನುಡಿ,
ಎಂದು ನಮ್ಮಲಿ ನಲಿಯುವೆ?

ನಿನ್ನ ಧರ್ಮದ ದಿವ್ಯಪಥದಲ್ಲಿ ಬದುಕ ತಿದ್ದದೆ ಹೋದೆವು;
ನಿನ್ನ ಸೇವೆಯ ಮರೆತು ನಮ್ಮಲೆ ಹೋರಿ ಸೋತವರಾದೆವು;
ನಿನ್ನ ಹೆರರಿಗೆ ಹೊಟ್ಟೆವು -ನೀ
ನಿನ್ನ ಸಾಕದೆ ಕೆಟ್ಟೆವು).

ನಮ್ಮ ಮನಯಲಿ ನಾವು ಹೆರರಿಗೆ ದುಡಿವ ತೊತ್ತುಗಳಾದೆವು;
ನಮ್ಮ ಹಿರಿಯರ ಪುಣ್ಯ ಕೀರ್ತಿಯನುಳಿಸಿಕೊಳ್ಳದೆ ಹೋದೆವು;
ನಮ್ಮ ಬಾಳಿಸು, ಕೂಡಿಸು - ಸಲ
ಹಮ್ಮ, ಸದ್ಗುತ್ತಿ ನೋಡಿಸು.

- ಮಕ್ಕಳಿರ , ಅಕ್ಕರೆಯ ಮಕ್ಕಳ, ಹೆತ್ತ ಕರುಳನು ಮರೆವನೆ?
ಸೂಕ್ತಿ ಸೆಚೆದವರಿಗ ತಿಳಿದಿರಿ, ಇನ್ನ ನಿಮ್ಮನು ತೋರೆವನೆ?

ಕೇಳಿ, ಎದೆಯಲಿ ಹದಿಯಿರಿ – ಹೊಸ
ಅಳ ಬಾಳಲಿ ಹುದಿಯಿರಿ.

ದೇವಸನ್ನಿಧಿಯಿಂದ ಮಕ್ಕಳ, ಹೊದಲು ಧರ್ಮವ ತಂದೆನು;
ಜೀವಕಲೆಗಳ ಕಲಿಸಿ ಸುಖಿದಲಿ ಸೊಬಗ ಬೆಳಸುತ್ತ ಬಂದೆನು;
ಹಿಮದ ಗಿರಿಯಲಿ ಸುಳಿದೆನು – ಕುಡಿ
ನಿಮಿರಿ ತೆರೆಗಳ ತುಳಿದೆನು.

ಹೊಳಿದ ಸತ್ಯವ ಹಿಡಿದು ಮುಂದಕೆ ನೂಕಲಮ್ಮಡಿ ಸೆಚೆದಿರಿ;
ಹಳದ ನೆಮ್ಮುತ್ತ ಜಾತಿಮತಗಳ ಮದದ ಗುಹೆಯಲಿ ಕೆಚೆದಿರಿ;
ಬಯಲ ಬೆಳಕಿಗೆ ಮುಳಿದಿರಿ – ಸಮ
ದಯದ ನಡತೆಯ ಹಳಿದಿರಿ.

ಮತ್ತೆ ಮತ್ತೊಡಹಟ್ಟನೊಲುಮೆಯನೋರೆವ ಗುರುಗಳನಿಳುಹಿದೆ;
ಒತ್ತಿ ಗಡಿಗಳ ಹಲವು ನಾಡನು ಬೆಸೆವ ರಾಜರ ಕಳುಹಿದೆ;
ಮರುಗಿ ಆಗೆಚ್ಚಿತ್ತಿರಿ – ಮ
ತ್ತೊರಗಿ ಮುಸುಕನು ಹೊತ್ತಿರಿ.

ಕಾವಲೊಡೆನು, ಪಡುವ ಕಣಿಪೆಯ ತೆರೆದು ಸುರಿದೆನು ದಳವನು;
ದೃವಭಕ್ತಿಯ, ಭಾತ್ಯಧರ್ಮದ, ಧೀರಮುಸ್ತಂಹಕುಳವನು –
ಚಿಮ್ಮಿ, ಕೆರಳಿಸಿ, ಕಲೆತರು – ಅಹ!
ನಿಮ್ಮ ಸಮಕೇ ಮಲೆತರು.

ಕಡೆಗೆ ನನೆದೆನು ನನ್ನ ಮನಸೆನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಂಣಾನಿಯಳ, ನನ್ನನಿಯ ತಂಗಿಯ ನೆರವನು;
ಗೆಲಿದು ನಾಡನು ಬೆಸೆದಳು – ನೆಲ
ದೊಲುಮೆಕಟ್ಟನು ಹೊಸೆದಳು.

ಸಕಲಧರ್ಮದ ತಿರುಳ ಹೊರೆದಳು, ಸಕಲಜ್ಞನವ ತೆರೆದಳು,
ಸಕಲಸೀಮೆಯ ಬಳಕೆಗೆಳೆದಳು, ಸಕಲಕುಶಲವನೊರೆದಳು;
ಅವಳ ಗುಣವನು ಮೆರೆಯಿರಿ – ಕಚೇ
ದವಳ ಕೊರತೆಯ ಮರೆಯಿರಿ.

ಮುರಿಯಲಾಕೆಯ ವ್ರತವನಸುರರ ಮಕ್ಕಳರಿದುರಿದೆದ್ದರು;
ಹರಡಿ ನೆಲಸಿದ ಮಗಳ್ಲಿರಣಿಗರು ಶಾಯ ಕಾಯುತ ಬಿದ್ದರು;
ಅವರು ಮಡಿದೆಂದೆ ಮಡಿಯಿರಿ – ಬಿಡ
ದವರು ಹಿಡಿದುದ ಹಿಡಿಯಿರಿ.

ಹಿರಿಯ ಸಿರಿಯೊಕ್ಕಲಲ್ಲಿ ಹೊಕ್ಕಿರಿ, ನಂಟನಳಿಯದೆ ಬಲಿಯಿರಿ;
ಅರುಹಿ, ನಯಿದಲಿ ಹೋರಿ, ನಂಬಿಸಿ, ಮನೆಯನಾಳಲು ಕಲಿಯಿರಿ;
ಶಿಷ್ವಮಾಗ್ರಂಥ ನಡೆಯಿರಿ – ನಿ

ಮೈಷ್ವಸಿದ್ಧಿಯ ಪಡೆಯಿರಿ.

ಮರಳಿ ಸುಗುಣರ ಕಾರ್ಯದಕ್ಕರ ಹೆತ್ತು ಕೊರಗನು ತಳ್ಳುವೆ;
ಮರಳಿ ಮಹಿಮೆಯ ತೋರಿ ಲೋಕದ ಜನದ ಪೂಜೆಯ ಕೊಳ್ಳುವೆ;
ಮಕ್ಕಳಿರ, ನಿಮಗೊಲಿಯುವೆ – ನಿ
ಮೃಕ್ಕರೆಗೆ ಮಿಗೆ ನಲಿಯುವೆ.

ಧರ್ಮಶಾಂತಿ ಸ್ವತಂತ್ರವಲ್ಲದೆ ನಮ್ಮ ಹಿರಿಯರ ನುಡಿಗಳು?
ಧರ್ಮಶಾಂತಿ ಸ್ವತಂತ್ರವೇ ನನ್ನನಿಯ ತಂಗಿಯ ಮುಡಿಗಳು.
ಕೂಡ ಲೋಕವ ಕಾಯುವ – ಯಶ
ಗೂಡಿ ಮುಕ್ತಿಗೆ ಹಾಯುವ!

– ಭರತಮಾತೆಯೆ, ಭರತಮಾತೆಯೆ, ನಿನ್ನ ಮಾತನು ಮರೆಯೆವು;
ಹಿರಿಯ ಬಳಗದ ಕಾರ್ಯಚರ್ತರೆಯ ಸಾಕುತಾಯಿಯ ತೋರೆಯೆವು;
ಒಂದೆ ಜನವಾಗಿರುವೆವು – ಒಲಿ
ದೊಂದೆ ಭಾರವ ಹೊರುವೆವು.

ನಿನ್ನ ಹಿಂದಿನ ಭಾಗ್ಯವೆಲ್ಲವ ಮರಳಿ ಸಾಧಿಸಿ ಮೆರೆವೆವು;
ನಿನ್ನ ಧರ್ಮಾರ್ಥವ ಶೋಧಿಸಿ ಬರಡುಲೋಕಕ್ಕೆರೆವೆವು;
ದ್ಯೇವಚಿತ್ತದ ನಿಲುವೆವು – ಸ
ತ್ಸೇವಗೆಯ್ಯತ ಸಲುವೆವು.

೧೯೧೪

ಮೈಸೂರು ಮಕ್ಕಳು

ನಿಮ್ಮ ನಾಡಾವುದು?
ಮೈಸೂರು.
ನಿಮ್ಮಾರ್ದಾವುದು?
ಮೈಸೂರು.
ಕನ್ನಡದ ಕಣ್ಣಾದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು.

ಅಲ್ಲೆಲ್ಲಿ ನೋಡಿದರು ಬಾನಕರೆಯಲಿ ಹಡುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ;
ತರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ತಾವರೆಯ ಕರೆ, ತೋಟ, ಹೊಲದ ಹಸುರು;
ಕಾಡಿನಲಿ ನುಸಿಯುತ್ತ, ಕಲ್ಲಿನಲಿ ಮೋರೆಯುತ್ತ, ಮರಳಿನಲಿ ಸುಳಿಸುಳಿದು, ಸರಿಯ ದುಮುಕಿ
ಪಯಿರುಗಳ ಬದುಕಾಗಿ, ಹೊಳಳುಗಳ ಬೆಳಕಾಗಿ, ಕಣ್ಣಾಗಳ ಬೆರಗಾಗಿ ಹರಿವ ಹೊನಲು.
ಅಲ್ಲಿ ಅಲೆಂತೆಯಾಗಿ ಬಂದು, ನಲೆನೆಲೆಯಾಗಿ ನಿಂದು, ಹಲತೆರದಿಂದ ನುಡಿದು, ನಡೆದು,
ಕಡೆಗೆ ನಾಡೊಂದೆಂದು, ದೊರೆಯೊಬ್ಬ ನಮಗೆಂದು, ಬಾಳ ಬೆಲೆ ಹುದುವೆಂದು ಕಲಿತು, ಕಲೆತು,
ಜಾಣಿನಲಿ, ಚೆಲುವಿನಲಿ, ಸೋಗಸಿನಲಿ, ನಯದಲೌದಾರ್ಯದಲಿ, ಕಾರ್ಯದಲಿ ಕಳಿಶವೆನಿಸಿ,
ಮೆರೆಯುತ್ತಿಹ ಜನವ ನಾನೇನೆಂಬೆ, ಎಂತು ನಾ ಕನ್ನಡಿಗರ್ಜೆಸಿರಿಯ ಬಣ್ಣೆಸುವೆನು.

ಚಿನ್ನದ ನಾಡದು,
 ಮೈಸೂರು.
 ಗಂಧದ ಗುಡಿಯದು,
 ಮೈಸೂರು.
 ವೀಣೆಯ ಬೆಡಗದು,
 ಮೈಸೂರು.
 ನಾಲುಮಡಿ ಕೃಷ್ಣನ
 ಮೈಸೂರು.

ಅಲ್ಲೆಂಬಿಂಬಿ ನಮಗಿಹನು; ನಾಯಕನು, ಭಕ್ತಿಯಲಿ ನಿಲುನಿಲುಕಿ ಕೆಲ್ಲಾಂಬ ನೋಡುತ್ತಿರಲು,
 ಆನೆಯಂಬಾರಿಯಲಿ ನಸುನಗೆಯನಿಕ್ಕೆಲಕೆ ಬೀರಿ, ಜನರಕ್ಕರೆಯನುಕ್ಕಿಸುವನು.
 ಧೀರನಾತನು; ತುಂಬಗಾಂಭೀರ್ಯದಲಿ ಸತ್ಯವನೆ ಎತ್ತಿ ನಿಲಿಸುವನು ಪ್ರಪಂಚ ತಂಡೆ;
 ಮರೆತು ತನ್ನನು ರಾಜ್ಯಸೇವೆಯಲಿ, ಸಲಿಸುವನು ಧರ್ಮವನು ರಾಜಷ್ಟ್ರ ಕರ್ತೃಯೋಗಿ.
 ಬನ್ನಿ ಕೆಳೆಯರ, ನಮ್ಮ ಬಾಳಿಕೆಯ ಕಾಣಿಕೆಯನೊಷಿಸುವ, ಕೈಕೊಳುವ ದೊರೆಯ ಗುರಿಯ;
 ನೋಟಿಯಾತನದು – ತನ್ನರಮನೆಯ ಹಸಗೆಯ್ಯಾ ಬೆಳಗಿದಂತೆಯೆ, ಬೆಳಗಿ ಉರ, ನಾಡ,
 ಹಸಗೆಯ್ಯಾ ಹೊಸಗೆಯ್ಯಾನೆಂಬೊಲುಮೆ; ನಾವೆಲ್ಲಾರಾ ನಾಯಕನ ದಳದಿ ದೀಕ್ಷೆಪಡೆದು,
 ಮೀರಿ ಬಳಸುವ ಬನ್ನಿ ಬುದ್ಧಿಯನು ಶ್ರದ್ಧೆಯನು, ಕನ್ನಡಿಗರ್ವಸಿರಿಯ ಬೆಳೆಯ ಬೆಳಸಿ.

ಬೆಳೆಯುವ ನಾಡದು,
 ಮೈಸೂರು.
 ಇಳೆಯ ಮಾದರಿಯದು,
 ಮೈಸೂರು.
 ಕನ್ನಡಿಗನುಸಿರದು,
 ಮೈಸೂರು.
 ನಾಲುಮಡಿ ಕೃಷ್ಣನ
 ಮೈಸೂರು.

೧೯೨೦

ಶ್ರೀ ಕೃಷ್ಣರಾಜ ರಜತಮಹೋತ್ಸವ ಪ್ರಾಣ

೦

ಕಾಯಿ, ತಾಯಿ, ಕೃಪೆಯ ತೋರಿ
 ನಮ್ಮ ಕೃಷ್ಣನ;
 ಬೆಳ್ಳಿಬೆಟ್ಟದೊಡತಿ, ಗೌರಿ,
 ಬೆಳ್ಳಿಯೋಸಗೆಗೊಸಗೆ ಬೀರಿ
 ಕಾಯಿ ಕೃಷ್ಣನ.
 ಏಳು, ವಾಣಿ, ವೀಣದಾಳು,
 ಅಮೃತವಾಣಿಯಿಂದ ಹೇಳು
 ಪುಣ್ಯದರಸು, ಧರ್ಮದಾಳು,
 ದೊರೆಯ ಕೃಷ್ಣನ
 ಹೊನ್ನನಡೆಯ, ಹೊನ್ನನುಡಿಯ,
 ಕನ್ನಡಿಗರ ವಯಿರಮುಡಿಯ,
 ಒಡೆಯ ಕೃಷ್ಣನ.

೨

ಎನು ಲಲಿತಾದ್ವಿಯಲಿ ಬೆಳಕುಗಳುಷೆಗೆ ಕಾಂತಿಯನೀವುವು!
ಮೇಲಕೇರುವ ಬೆಳಕದಾವುದು? ಇಂದ ಬೆಳಕುಗಳಾವುವು?
ಆವ ದೇವಿಯರಿವರು ಮೂವರು? – ಕನ್ನಡದ ಸಿರಿಯೊಬ್ಬಳು,
ಅಕ್ಷತಂಗಿಯರಂತೆ ತಬ್ಬಿತ, ಕಡಲ ರಾಣಿಯದೊಬ್ಬಳು,
ಶ್ರೀಭರತಮಾತೆಯದೊಬ್ಬಳು :

ತನ್ನ ಮಕ್ಕಳ ಬೀರಗನಸುಗಳುಬ್ಬುತ್ತಿರೆ ನಸುನಗುವಳು;
ಭರತಮಾತೆ; ಪ್ರೇಮಮಾತೆ!
ಮಹಿಮೆಯಲಿ ಕಳೆ ಮಿಗುವಳು.
ಗೌರಿಯೋಲಗದಿಂದ ಬಂದಳು, ಪೂರ್ಣಕುಂಭವ ತಂದಳು;
ದೂರ ವಿನಯದ ನಿಂದ ಕನ್ನಡಹೆಣ್ಣು ಬಳಿಯಲಿ ನಿಂದಳು;
ಕಳತ್ವವಿಶ್ವಿಂತಿಂದಳು –

“ಬಾಳು ಕನ್ನಡದರಿಸಿ, ಗೌರಿಯ ಕೃಪೆಯ ಸುಧೆಯನು ಚೆಲ್ಲಿಸು
ಕೃಷ್ಣರಾಜನ ಶೀತಿಂದ ಹಿಂದಿದ ಜೆಲುವುನಾಡನು ಗೆಲ್ಲಿಸು.
ಕೃಷ್ಣರಾಜನ ಸಿರಿಯ ಮುಡಿಯಲಿ ಸಕಲಭಾಗ್ಯವ ಸಲ್ಲಿಸು.
ತನ್ನ ಬಾಳನು ನಾಡ ಮೇಲ್ಮೈ ಮುಡಿಪುಕಟ್ಟಿದ ಧೀರನು.
ತನ್ನ ಗುರಿಯನು ಬಿಡದೆ ಕೊಳುವನು, ಆತ್ಮಸೂಜಿದಲಿ ಏರನು.
ಹೋಗು, ಸೋಬಗಿಯೆ, ಬಾಳು” – ಎಂದಳು.
ಬಳಿಯ ಕೆಳದಿಯ ಕೈಯ ಕೊಂಡಳು;
ಮುಗಿಲ ಮರಿಯಲಿ ಸಂದಳು.

೩

ಮಂಗಳ ಮಸಗಿತು ಮೃಸೂರರಮನ; ಸಿಂಗರವಾಯಿತು ಮೃಸೂರು,
ಕೃಷ್ಣನ ವೈಭವವೆಲ್ಲವ ತೋರುವ, ಸಾರುವ, ಮೀರುವ ಮೃಸೂರು,
ನಾಲ್ಕಡಿ ಕೃಷ್ಣನ ಮೃಸೂರು.
ಬೆಟ್ಟಪೋ, ಕೆರೆಯೋ, ಬೀದಿಯೋ, ಬನಪೋ, ಮನೆಯೋ, ಮಹಲೋ, ಎಲ್ಲೆಲ್ಲು.
ದಟ್ಟಗೆ ಹಾಡುವ, ಭಕ್ತಿಯನಾಡುವ, ಹಷ್ವವ ತೋಡುವ ಸವಿಸೋಲ್ಲು,
ನಾಲ್ಕಡಿ ಕೃಷ್ಣನ ಸವಿಸೋಲ್ಲು.
ಎಳೆಯರು, ನಾಡಿನ ಬೆಳೆಸಿರಿಮೋಳೆಗಳು, ಆಡಿ, ಪಾಡಿ, ಕುಣಿಕುಣಿದಾಡಿ,
ಟಿದುವ ಹೆಣ್ಣಳು ಗಂಡುಗಳಲಿವರು, ಸಸಿಯನು ನೆಡುವರು, ಕೊಂಡಾಡಿ,
ನಾಲ್ಕಡಿ ಕೃಷ್ಣನ ಕೊಂಡಾಡಿ.
ಅರಿವನು ಹರಡುವ, ಸಿರಿಯನು ಬೆಳಸುವ, ಪರಿಪರಿ ಕೃಷಿಯನು ರೂಡಿಸುವ,
ತನೊಂದೊಲುಮೆಗೆ ಮರುಗಿಸಿ ಹಲಬಗೆ ನಾಡಿಗರೊಂದನೆ ಕೂಡಿಸುವ,
ಆಡುವ, ಹಾಡುವ, ಬರೆಯುವ, ಕೊರೆಯುವ, ಕಟ್ಟುವ ಕಳೆಗಳ ಹೂಡಿಸುವ,
ಹೋಸ ಹೋಸ ತರದಲ್ಲಿ ಮನವನು ಮುಟ್ಟುವ ಕವಿಗಳಿಗುತ್ತವುಮಾಡಿಸುವ,
ಪ್ರೇಮದ ಸಾಧುಗಿಗೆ, ಕೃಷ್ಣಗೆ, ಹಿರಿಯರು ಬಿಸ್ನಹಗ್ಗೆವರು ತಲೆಬಾಗಿ,
ನೆಚ್ಚಿನ ಮೆಚ್ಚಿನ ಬಿಸ್ನಹ ಕರಗಿಸೆ, ಹೃದಯವನೆರೆವನು ಮುಡಿಪಾಗಿ,
ನಾಲ್ಕಡಿ ಕೃಷ್ಣನ ಮುಡಿಪಾಗಿ,
ಕನ್ನಡದೇವಿಯ ಬಯಕೆಯ ಕಳತ್ವದ ಸುಧೆ ಸುರಿದ್ದೆತ್ತಲು ಚನ್ನಾಯ್ತು;

ಪ್ರೇಮದ ಸ್ವಾಮಿಯ ಕೃಷ್ಣನ ಭಕ್ತಿಯ ರಸ ಹರಿದೆತ್ತಲು ಹೊನ್ನಾಯ್ತು.
 ಮಂಗಳಮಯವಾಯಿತು ನಾಡು;
 ಸಿಂಗರದಾ ಕನ್ನಡನಾಡು.
 ಪಡುಗಡಲಿನ ತೆರೆ ಮುದ್ದಾಡುವ ಕರೆ, ಹೊಳೆ ಹಾಲಿಳಿಯುವ ಫಟ್ಟದೆಡೆ,
 ಪಂಪನ ರನ್ನನ ಮುಟ್ಟಿದಿಸಿದ ಕಡೆ, ಹಂಪೆಯ ತಾಂಡವವಾಡಿದೆಡೆ,
 ಹೊಯ್ಸಳರೆತ್ತಲು ಕಡೆಯಿಸಿ ನಿಲಿಸಿದ ಗುಡಿಗಳ ಸೊಬಗಿನ ಕಣ್ಣ ಸೇಳೆ,
 ಜಲಜಲನುಕ್ಕವ ಕಾಲುವೆ ಬಯಲಲಿ ಪಚ್ಚೆಯ ಪಯಿರಿನ ತುಂಬುಬೆಳೆ–
 ಮಂಗಳಮಯ ತಾನೆತ್ತಲು ನಾಡು,
 ಸಿಂಗರದಾ ಸಿರಿಗನ್ನಡನಾಡು.

ಅತ್ತಲು, ತಾನೆತ್ತೆತ್ತಲು, ಒಮ್ಮನ, ಒಕ್ಕೊರಲಾಗುತ್ತ, ಜನ ಕೂಡಿ,
 ನಿರ್ಮಲಚಿತ್ತನ, ಮೂಳೆಚರಿತ್ತನ, ಕೃಷ್ಣನ ಹರಸುತ್ತ ಜನ ಹಾಮಡಿ,
 ಜಯ, ಜಯ ಎಂಬರು, ಬೆಳೆ ಬಾಳೆಂಬರು,
 ನಿನ್ನದು ಕನ್ನಡದೆಯೋಲವೆಂಬರು–
 ಮಂಗಳ ಮಸಗಿತು ಮೃಸೂರರಮನೆ; ಧನ್ಯತೆ ಪಡೆಯಿತು ಮೃಸೂರು,
 ಕನ್ನಡನಾಡಿನ ಮನ್ವಣ ಪಡೆಯಿತು ನಾಲ್ಕಡಿ ಕೃಷ್ಣನ ಮೃಸೂರು.

ಉ

ಎಂತೆನ್ನ ಬಗೆ ಹಾರುವುದು ನೆಗೆದು ಸಂದು
 ಮೃಸೂರ ಮೊತ್ತಮೊದಲೆಯೋಸಗೆ ಬೆಳೆದಂದು!
 ಸೆರೆಯಿಟ್ಟು ಕಾಡಿದಾ ಶ್ಲಾಳನನು ಕೊಂಡು,
 ಅರಸರರಸಿಯರೆಲ್ಲ ಹರಸುತ್ತಿರೆ, ಬಂದು,
 ಕೃಹಿಡಿದ ರಾಷೀಯನು ನಗುತ ಕರೆತಂದು,
 ಮುದ್ದಾದ ಮೃಸೂರ ತಾವರೆಯ ತಂದು,
 ದೇವಿ ಚಾಮುಂಡಾಂಬೆಯೆದಿರಿನಲಿ ನಿಂದು,
 ಕೃಮುಗಿದು ಬೇಡಿದನು ಯದುರಾಯನಂದು;

“ಕಾಯಿ, ತಾಯಿ, ಕೃಪೆಯ ತೋರಿ,

ನಿನ್ನ ಮಗನನು;

ನಲುಗಿ, ನಿನ್ನ ನೆರಳ ಸೇರಿ

ನಲಿವ ಹೆಣ್ಣನು.

ಧರ್ಮದೊಲವ ನಮಗೆ ನೀಡು,

ಸತ್ಯ ನಿಲಿಸುವಂತೆ ಮಾಡು,

ಹಿರಿಯ ಮೃತ್ಯಿಗಳನು ಕೂಡು,

ಕರುಣದಿಂದ ಬಿಡದೆ ನೋಡು,

ಕಾಯಿ, ತಾಯಿ, ನಮ್ಮ ನಾಡು,

ನಮ್ಮ ಮನೆಯನು,

ನಡಸಿ ಬೆಳಸಿ, ಹಿರಿದುಮಾಡು

ನಮ್ಮ ಮನೆಯನು.”

ಽಿ

ಇಂತೆಂದು ಬೇಡಿದನು ಮೃಸೂರ ಮನೆತನದ ಮೊದಲಿಗನು ಬಾಗಿ,
 ಮನಮುಖಿಗಿ ಭಕ್ತಿಯಲ್ಲಿ, ಚಿತ್ತದಾಳುಗಳಿಂತೆ ನಿಶ್ಚಯವಾಗಿ,

ಮೂಡುವಚ್ಚರಿಹದವ ಹಾರುತ್ತ, ಸಭೆಯೆಲ್ಲ, ಎವೆಹೊಯ್ಯದಲ್ಲಿ
ನಿಂದಿಹುದು. ಅಹ! ಅಲುಗಿ ಭಯಹಸ್ತದ ಹೂಪು; ಸಿಡಿಹು ಮುಡಿಯಲ್ಲಿ
ನೆಲಸಿಹುದು, ಯದುರಾಯಹುಕುಟದಲ್ಲಿ, ದೇವಿಕರೆ ಸಂಪಗೆಯಹೊಂದು,
ಕೂಗಿದಳು ನೆರವಿಯಲ್ಲಿ ಮುತ್ತೈದೆ, ಬೆದರಿದಳು ಮೃಮೇಲೆ ಬಂದು,
ಕೆದರಿದಳು ಬಿರಿದಲೆಯ ನರನವಿರ, ಬಿರುಬಿರನೆ ಕಣ್ಣಿರುಹಿ, ನಕ್ಕು;
ಕದಡುಬಗೆ ತಿಳಿಯಾಗಿ, ದೂರದೆಸೆ ಬಳಿಯಾಗಿ, ಮುಂದಹುದ ಹೊಕ್ಕು.

ನುಡಿದಳವಳಂದು-

ಹಣುದುಕ ನೋಟವನು ನುಡಿದಳವಳಂದು-
ಗಿರಿಯ ನೆತ್ತಿಯ ಮೇಲೆ ಗಂಭೀರಪೋಷದಲಿ ಗುಂಪಿನಲಿ ಬಂದು
ಮಳೆಹುಡಿವ ಹಕ್ಕಿಪೋಲು ಹುಡಿಯುತಿರೆ ಕನ್ನಡದ ಕಲಿಗಳಾ ಸಿರಿಯ,
ಪಾವನದ ಮುತ್ತೈದೆ ಸವಿಗರೆದು ನುಡಿದಳಾ ಮೃಗೂರ ಸಿರಿಯ.
ಕನ್ನಡದ ನಾಡ ಸಿರಿಯ.

೬

“ಮೆಚ್ಚಿದನು, ಮೆಚ್ಚಿದನು, ವಿನಯನಿಧಿ; ನನ್ನೊಲುಮೆಗುವರಿ, ಈ ಅರಸಿ,
ಚಿಕ್ಕದೇವಾಂಬೆಯನು ದುಃಖವಾರಿಸುತ್ತಿರೆ, ಅದ ನಿನ್ನ ಕರಸಿ,
ಪರಿಹರಿಸಿ, ರಾಜ್ಯವನು ನಿನ್ನ ತೋಳಿನಲ್ಲಿರಿಸಿ ಕಾಯುವನು, ಬಾಳು.
ಕೃಷ್ಣದೇವನ ಕುಲದ ನೆಲದರಿಕೆಯಾಳಿಕೆಯ ಹೆಮ್ಮೆಯಿಂದಾಳು.
ನಿನ್ನ ಮಕ್ಕಳ ಸಾಲು ಕುಡಿಯೋಡೆ ಹಬ್ಬಿವುದು, ಬೆಳಗುವುದು ಬೀಡು;
ಕಡೆಗಾಣದಂತೆಂತು ನಿಮಿರುವುದು ಯಾದವರ ಸಂತಾನ, ನೋಡು;
ಕನಾರಟಕಕ್ಕವರ್ತಿಗಳು, ಹೊಳೆಹೊಳೆಯುತ್ತಿಹರೆಂತು ಹೆಸರಾಂತು!
ರಾಜ್ಯಾಡೆಯ, ನರಸಿಂಹ, ಚಿಕದೇವ, ಮುಮ್ಮುಡಿಯ ಕೃಷ್ಣೇಂದ್ರನಿಂತು,
ಹೊಸಯುಗದ ಜಾಮೇಂದ್ರ - ಹಿರಿಯರೆಲ್ಲರ ಮಣ್ಣ ಫಲಿಸಿ ಬಂದಂತೆ,
ನಿಮರುದ ಗಗನದಲಿ ನೆಲಸಿ ಶಾಂತಿಯೋಳಿರುವ ಚಂದ್ರನೆಂಬಂತೆ,
ನಾಲ್ಕಿಡಿಯ ಶ್ರೀಕೃಷ್ಣ- ಶ್ರೀಕೃಷ್ಣ- ಸಾಕೆನಿತು ಮಾತಿನಿತು ಸಾಕು.
ಪರಮತೇಜಸ್ಸಿಗಳು, ರಣಧೀರರಪ್ರತಿಮವೀರರಾಗಿದ್ದು,
ಚಕ್ರವನು ತಡೆಯಿಲ್ಲದೋಡಿಸುತ್ತ, ಆಡುತ್ತ ದುರ್ಗಗಳ ಗೆದ್ದು,
ಯುದ್ಧಕಾನಂದಿಸರು; ಕತ್ತಿಹೊಳಪನು ಚಿನ್ನದೊರೆಯೊಳಗೆ ಮರಸಿ,
ತೋಡವೆನಿಸಿ ಮಡಗಿಹರು, ಶಾಂತಿಯಲ್ಲಿ ಮನಸೋತು ಸಾತ್ತಿಪ್ಪಕವನರಸಿ.
ಸೌಮ್ಯಮಾತಿಗಳವರು, ಸಾಧುಗಳು, ಪ್ರೇಮಿಗಳು, ಭಕ್ತಿಹೋಧಕರು,
ಕಾವ್ಯರಸಿಕರು, ಗಾನಕಾಶಲರು, ಕಲ್ಯಾಣಕಾರ್ಯಸಾಧಕರು.
ಗುರುಗಳನು ಹಲವರನು ಸೇವಿಸುತ್ತ, ಧರ್ಮಸಾರವನು ಕಡೆಯುವರು,
ಸ್ವಾಮಿಭಕ್ತಿಯೋಳಿರಡನೇಣಿಸದೆಯೆ, ತಮ್ಮೊಡೆಯತನವ ನಡೆಯುವರು.
ಬ್ರಹ್ಮದಲಿ, ಕಾಶ್ಮಾದಲಿ, ನೀತಿಯಲ್ಲಿ, ನೆರೆ ಪಳಗಿ ಮೃಮೆವೆತ್ತಿಹರು.
ಒಮ್ಮೆ ನಾಡನು ತಿರುಗಿ ಹಳ್ಳಿಗರ ನೆಮ್ಮೆದಿಯ ನೇರ್ವಾಡಿಸುತ್ತಿಹರು.
ಒಮ್ಮೆ ಹೊಳಲನು ಮೆರೆದು ಮಿಶ್ರಾಜರ ಬರಿಸಿ ಸುಖಗೋಳಿಸುತ್ತಿಹರು,
ಹೊಳೆಗಳನು ತಡೆಗಟ್ಟಿ ಬೆಂದ ಕಾಡನು ಬೆಳಸಿ ಹಸುರೆರಚುತ್ತಿಹರು.
ಬೆಟ್ಟದಲಿ ವಿಹರಿಸುತ್ತ ಜಾತ್ರೆಗಳ ಸಂಭೂತಕ ಸಡಗರಿಸುತ್ತಿಹರು.
ಜಾಣಿಗಳ ಗೋಷ್ಠಿಯಲ್ಲಿ ಕೇಳುವರು, ಬರಸುವರು, ತಾವೆ ಬರೆಯುವರು.
ಪ್ರಜ್ಞಿಗಳೊಲುಮೆಯ ಸೆಳಿದು, ರಾಜರಲಿ ಗಣ್ಯತೆಯ ಪಡೆದು ಮೆರೆಯುವರು.
ಮೃಗೂರಸರ ಹೊದಲಿಗ, ನೋಡು,

ಇಂತಹ ದೊರೆಗಳ ಸೇರಿದ ನಾಡು,
 ಸಿಂಗರದಾ ಸಿರಿಗನ್ನಡನಾಡು,
 ಮಂಗಳಮಯದಾ ನನ್ನೀ ನಾಡು,
 ಕಂದದು, ಕುಂದದು, ಕೂರಗದು, ನೋಡು,
 ಮೃಸೂರರಸರ ಅರಮನೆ, ನೋಡು,
 ಉರಿ ಕೊಳೆ ಸಗ್ಗದೆ ಶಿಲೆಯಲಿ ಬೀಡು
 ಉರಿಯನೆ ಹೊದೆಯುತ ನಗುವುದು ನೋಡು,
 ಹೊಳೆವುದು, ಬೆಳೆವುದು, ಸೆಳೆವುದು, ನೋಡು,
 ಸುಖದಲಿ ನೆರೆದಾ ಜನವನು ನೋಡು.
 ನಾಲ್ಕಡಿ ಕೃಷ್ಣನ ಹರಸುವರು!
 ಆತನ ಸುಖದಲಿ ಬೆರಸುವರು;
 ಇಂತಹ ಜನವನು, ನಾಡನು, ದೊರೆಯನು
 ನಾನೆಂದೆಂದೂ ಹರಸುವೆನು,
 ನಾನೆಂದೆಂದೂ ಕಾಯುವೆನು,
 ಕಾಯುವೆನು.”

೩

ಕಾಯಿ, ತಾಯಿ, ಗೌರಿದೇವಿ, ಕೃಷ್ಣರಾಜನ!
 ಬೆಳ್ಳಿಬೆಟ್ಟಿದೊಡತಿ, ಗೌರಿ,
 ಬೆಳ್ಳಿಯೋಸಗೆಗೊಸಗೆ ಬೀರಿ
 ಕಾಯಿ ಕೃಷ್ಣನ.
 ಕನ್ನಡಿಗರ ವಯಿರಮುಡಿಯ ರಾಯ ಕೃಷ್ಣನ!

೧೯೨

ಕನ್ನಡತಾಯ ನೋಟ

(ವಿಜಯನಗರ ಸಾಮ್ರಾಜ್ಯದ ಆರುನೂರು ವರ್ಷಗಳ ಹಬ್ಬದಲ್ಲಿ)

೪

ಹಿರಿಯರಿರ, ಕೆಳೆಯರಿರ, ಅಕ್ಷತಂಗಿಯರಾ, ಅಣ್ಣತಮ್ಮದಿರಾ,
 ಒಸಗೆನುಡಿ ತಂದಿಹೆನು ನಾನೋಂದ, ತಾಯಿಂದ, ಸಿರಿಯ ತಾಯಿಂದ–
 ಕೇಳುವಿರ ಕಿವಿಗೊಟ್ಟಿ, ತಾಳುವಿರ ಎದೆನೆಟ್ಟಿ, ತಾಳಿ ಬಾಳುವಿರಾ?
 ಕಣ್ಣಿರ ಕಂಡೆನವಳನು – ಕಂಡು, ತಂದಿಹೆನು, ಕೇಳಿ.
 ಅವಳೆನೊಳಾಡಿದುದನಾಡುವೆನು ನಿಮ್ಮಲ್ಲಿ, ಕೇಳಿ.

೫

ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯ ನೋಡುತ್ತೇ
 ತಾಯಡಿಯ ಮಡಿಯ ತಲೆಗಾನುತ್ತ ಹರಕೆಯ ಪವಿತ್ರಯಾತ್ಮೆಯಲಿ.
 ಏನು ಜೆಲುವಿನ ನಾಡು! ಜೆಲುವು ಜೆಲ್ಲುವ ನಾಡು! ಕನ್ನಡದ ನಾಡು!
 ಏನು ಜಿನ್ನದ ನಾಡು! ನನ್ನೊಲುಮೆಯಾ ನಾಡು! ನಮ್ಮನಿಯ ನಾಡು!
 ಕಾವೇರಿಯಿಂದಮಾ ಗೋದಾವರಿಯ ವರೆಗೆ ಚಾಚಿರುವ ನಾಡು!
 ಬಳಸಿದೆನು, ಸುತ್ತಿದೆನು, ಕಣ್ಣಿಯ ನೋಡಿದೆನು, ಕುಡೆದು ಹಾಡಿದೆನು;

ಕೆಳಗೆ ಬೆಳಿಹೊಲ ಕಪ್ಪು, ಮೇಲೆ ಬಾಂಚೊಲ ಕಪ್ಪು, ಬೆಟ್ಟಗಳು ಕಪ್ಪು,
 ಕಾರ್ಮೋಡಗಳು ಕಪ್ಪು, ಹೊಳಿ ಕರೆಯ ಮಡು ಕಪ್ಪು, ತಾಯ ಕಾಲ್ ತೊಳೆವ
 ಉಪ್ಪು ಕಡಲದು ಕಪ್ಪು, ಜನ ಕಪ್ಪು - ಏನೆಂದೆ? ತಪ್ಪು ತಪ್ಪು!-
 ಮೂಡ ಪಡುವಲು ತಿರುಗು, ಬಡಗ ತೆಂಕಲು ತಿರುಗು, ಕನಾಟಿದಲ್ಲಿ,
 ನಿಮ್ಮಾರ ಹೆಣ್ಣಿಗಳ ಕಣ್ಣನೋಟ, ತಣ್ಣನೋಟ ಕಪ್ಪು ಬಲು ಕಪ್ಪು!
 ಕಪ್ಪು, ಬೆಳ್ಳೋ ಕಾಣೆ, ಕನ್ನಡದ ಕಣ್ಣೋಟ - ಹೂಪು, ಆಪು!
 ಓ ತಾಯೆ, ಕನ್ನಡದ ಪೇರೊತಾಯೆ, ನಮ್ಮೆಮ್ಮೆ, ದೇವಿ ಸಮ್ಮಾಜ್ಞಿ,
 ಸುಳಿಗುರುಳು, ನಗೆಗಣ್ಣಿ ಏನು ಕಪ್ಪೇ ನಿನಗೆ - ಮುತ್ತಿಡುವ ಕಪ್ಪು!
 ನಿನ್ನ ಕಲಿಗಳ ಹೂಪು, ಕೆಜ್ಜಿದೆಯ ಕಟ್ಟಾಳ ಹೂಪು, ನೆಚ್ಚಾಪು,
 ಆರು ತಡೆಯಲುಬಹುದು - ಮುಲಕೇಶಿ ಹಷ್ಟರೇ ಹೊಯ್ದು ಸಾರುವರು.
 ಕಪ್ಪಿರಲಿ, ಹೂಪ್ಪಿರಲಿ, ನಿನ್ನ ಬೆಳ್ಳನು ಹೇಳು - ಹೂರಸಿಯ ಮಿಂಚು,
 ಕಾರ್ಮಿಂಚು, ಪೆಣ್ಣಿಗಳಾ ಕಣ್ಣ ನುಳ್ಳಿಂಚು, ಅರಿದರಾ ಹೂರ್ನೋಟ ಮಿಂಚು!
 ಮೆಲ್ಲಮೆಲ್ಲನೆ ತೇಲಿ, ಆಳದಲಿ ಮಲೆಯೆಡೆಯೋಳಲುಗಡೆಯೆ ಅಲುಗಿ,
 ಕಡಿದು ಬಂಡೆಗೆ ಬಂದು, ನೆಗೆದು ಬೆಳ್ಳಂಗಡೆವ ನೀರೊಬೀಳ ಬೆಳ್ಳು!
 ಕಡೆದ ನೋರೆ, ಚಿಗಿವ ನೋರೆ, ತೂರುನೋರೆ, ಕುದಿವ ನೋರೆ, ಬೆಳ್ಳನೋಳ ಬೆಳ್ಳು!
 ಆ ಬೆಳ್ಳು, ಆ ತೆಳ್ಳು, ಆ ಮೆಲ್ಲು - ನಿನ್ನ ಮಕ್ಕಳ ಬಾಳಿನೋಳು;
 ನೀರೊಬೀಳ ಬೆಳ್ಳೋರೆಯ ಬಿಸಿಲ ಬೆಳ್ಳಂಗಳಾ ಮಳೆಬಿಲ್ಲ ತಳ್ಳು!
 ಬೆಳ್ಳೋಳವೇ, ತೀರ್ಥಗಳೂ, ಧರ್ಘಧರ್ಘ ತಿರುಳೂ, ಪಾಡುವರ ಪುರುಳೋ,
 ಒಳ್ಳನ್ನಡದ ಕಲೆಯೂ, ಕುಸುರಿಗೆಲಸದ ಸಿಲೆಯೂ; ಆ ನಯವೇ, ಮೆರುಗೋ!
 ನಿನ್ನ ಚಿಣ್ಣಿರ ಸೊಬಗೂ, ಬಡಗೂ, ಮೆಲ್ಲಿದೆತಣ್ಣು, ಕೊಡುಗೈಯ ಬಿಣ್ಣೋ!
 ಓ ಎನ್ನ ತಾಯಿ, ಕನ್ನಡ ತಾಯಿ, ನಮ್ಮೆಪ್ಪ, ದೇವಿ, ಸಮ್ಮಾಜ್ಞಿ;
 ನಿನ್ನನರಸುತ ಸುಳಿವ, ನೋಂಪಿಯನೆ ನಿನ್ನೊಲುಮೆನಾಡನೋಳಕೊಳುವ,
 ನಿನ್ನ ಚೆಲುವನು ಸವಿವ ಮಗುವಾರು ತಣಿಯದನು, ಹಾಡಿ ಕುಣಿಯದನು,
 ಭಕ್ತಿಯಲಿ ತಲೆದೂಗಿ ಬಾಗಿ ಮಣಿಯದನು!

೨

ಚೆಲುವ ಕಣೆ ಕಾರ್ಣಾರವೆದೆ ತುಂಬಿ, ಗೋಕರ್ಣದಲಿ ಮಿಂದು, ಸಂದು,
 ಉಡುಪಿಯಲಿ ಕೃಷ್ಣಂಗೆ ಕೈಮುಗಿದು, ಮಂಗಳೂರಿನ ಹಿರಿಯ ನಂಟರಲಿ ನಿಂದು,
 ಜಾರ್ಖಾಡಿ ಫಾಟಿಯನು ಬಳಬಳಸಿ ಮೇಲೇರಿ ಬಂದವನು ಕಂಡೆ, ಕಂಡೆ!
 ಮೇಲೆ ತಿಳಿಯಾಕಾಶ, ಸುತ್ತಲೂ ಬೆಟ್ಟಸಾಲ್ ತೋಳ ತಕ್ಕಿಯಲಿ
 ಕಣಿವೆಯೇರುವ ಕಾಡು, ದಟ್ಟದವಿ, ಒಮ್ಮೊಮ್ಮೆ ಹಕ್ಕಿಗಳ ಹಾಡು,
 ಮರದ ಮರೆಯಲಿ ದುಮುಕುವಬ್ಜಿಗಳ ಹಬ್ಬಿ ಹರಡಿದ ಕೂಗುಕೊರಲು!
 ಕಂಡೆನಾಕೆಯನಲ್ಲಿ, ದೂರದಲಿ, ಕಣ್ಣಮಣಿ ಮಿಂಚಿ ಮರೆಯಾಯ್ತು!
 ಕನ್ನಡದ ಆ ನೋಟ, ದೇವಿಯಾ ದಶನನಂ ಹೊಳೆದು ಬಯಲಾಯ್ತು!
 ಎವೆಹೊತ್ತಿನಾ ನೋಟ, ಸವಿನೋಟ, ಸವೆಯದೆಚಿಮ್ಮತಿಹುದಿನ್ನೂ!
 ಅಮೃತಲೋಕದ ಮಾತೆ, ಅಳಿಯದಳ್, ಬಾನ್‌ಬಾಳ ಪರ್ಣಗಳ ತಾಯಿ,
 ತಲೆಯಲ್ಲಿ ಹೊನ್ನಮುಡಿ, ಪದಿದರಿಲ, ಪೆಂಪು, ಬೆಳ್ಳಾವರೆಯ ಹೊಂಗಯ್!
 ಸುತ್ತಲುಂ ಹೊನ್ನಾಡ ಕನ್ನಡದ ಪರ್ಯಾನಡಿಗಳ್, ಸಾವನೋದೆದು ಬೆಳಗಿ,
 ಕನ್ನಡದ ಮಕ್ಕಳಿ ಕನ್ನಡದ ಪಾಲೆರೆದು, ಬಾಳ್ ಬಾಳ್ ಹೊಯ್ದು,
 ಬಾಳ್ಪರು ಮೆರೆವವರು,- ಪೇರೊನೋಟ! ಶಿರಿಯ ತಾಯ್ ಶಿರಿಯ ಮಕ್ಕಳ್!
 ಕಪ್ಪು ಹೆಪ್ಪಿನ ಕುರುಳ ಕಪ್ಪುಗಿಲ ಬಸಿರಿಂದ ತೊಟ್ಟನೋಡಹೊಮ್ಮೆ,

ಬಾನ ಈ ಕರೆಯಿಂದ ಆ ಕರೆಗೆ ಚಿಮ್ಮಿ ಒಡನಡಗುವುದೆ ತೇಜಂ,
 ಆ ತೇಜದುರಿಯಂತೆ ಕಣ್ಣಿಳ್ಳಿ, ಹೊರಗಡಗಿ, ಒಳಗಿರ್ಪುದಿನ್ನುಂ
 ಇದೂ ಬಂದೆನೀ ಹಾಳು ಹಂಪೆಗಿಂದರಸ್ತೆ, - ಒಳಗಿರ್ಪುದಿನ್ನುಂ-
 ಒಳಗಿದ್ದ ಹೊರಗಣ್ಣಿ ಕಾಳಿಮುದು ಮತ್ತೊಮ್ಮೆ ಆ ತಾಯ ನೋಟಂ.
 ತುಂಗಭದ್ರೆಯ ತಡಿಯ ಚೆದರಿರುವ ಮೊರಡಿಗಳ ಕೊರಕಲಿನ ಬಿಸಿಲ
 ಬೇಗುದಿಯ ಬಿರುಕಿನಲಿ ಮುಳ್ಳಿಡೆಯ ಕಲ್ಲುಹೂವಿಡಿದರೆಯ ಮೇಲೆ,
 ಕುಳಿತಿದ್ದಳಾ ತಾಯಿ, ಕೈಮೇಲೆ ತಲೆಯೂರಿ, ಅಳಲಿನಾಳದಲೀ!-
 “ಯಾರವ್ವ ನೀ ತಾಯಿ? ಏತಕಂಶೊಬ್ಬಳೇ ಕುಳಿತೆ ಕಾಡಿನಲಿ?
 ಏಕೆ ಮೊಗ ಬಾಡಿಹುದು, ಕಂದಿಹುದು, ನೊಂದಿಹುದು, ಕಾಂತಿಗುಂದಿಹುದು?”
 ಕಂಬನಿಗಳೂರುತ್ತಿಹ, ಕಳವಳದ, ಕೂರ್ಕೆ ನಡುಗಿಪ ನುಡಿಯ ಕೇಳಿ,
 ಕತ್ತತಿ, ಪಳಮೆಯಾಳದ ಕಣ್ಣನೆನ್ನ ಕಣ್ಣಲಿ ನೆಟ್ಟು, ಕಯ್ಯ
 ಕುಳಿರಲು ಸನ್ನೆಗೃಧೀ ಪರಿಯೋಳಾಡಿದಳು, ತೋಡಿದಳು ತೋಳಲ-
 ಕಣ್ಣಾರ ಕಂಡುದನು, ತಾಯಿನೊಳ್ಳಾಡಿದುದನಾಡುವೆನು, ಕೇಳಿ.
 ಕೆವಿಗೊಟ್ಟು ಕೇಳಿ :
 ಎದೆಗೊಟ್ಟು ಕೇಳಿ :
 ಏಳಿ, ಎಚ್ಚರವಾಗಿ, ಅರಳಿ ಬಾಳಿ!
 ಲು

“ಕೇಳಣ್ಣಿ, ನಾನೊಬ್ಬಿ ಹಳೆಯ ಮುತ್ತೆದೆ - ಹಿರಿದಾಗಿ ಬಾಳಿದವಳೊಮ್ಮೆ :
 ಈಗ ಬಡತನ, ಬಡವೆ, ಬಡವಾದೆ : ಬಡವಾದ ಮಕ್ಕಳನು ನೋಡಿ,
 ಬತ್ತಿ, ಮತ್ತಿಮ್ಮಡಿಯ ಸೂರಗಿನಲಿ ಬಡವಾದೆ - ಸಾವಿಲ್ಲ ನನಗೆ!
 ಸಾವಿಲ್ಲ - ಸಾಯುತ್ತಿಹೆ : ಹೊಸ ಮಳಿಗಳಾಗಿ, ನೆಲ ಹೊಸಹೊನಲು ಹರಿದು,
 ಹೊಸ ಹಮ್ಮಿ ಹಮ್ಮುತ್ತ, ಎಲ್ಲರೂ ನನ್ನಕ್ಕಲಂಗಿಯರು ಚಿಗುರಿ
 ಎಲ್ಲರೂ ಚೆಲುವಾದರೆಲ್ಲರೂ ಚಿನ್ನವಾದರು - ನೋಡು, ನೋಡು-
 ಆ ಕಡೆಗೆ, ಈ ಕಡೆಗೆ ಶಾಗುವರು ತೊನೆಯುವರು, ಆ ಹೊಂಕ, ಬಿಂಕ!
 ಪೇರೊಕ್ಕಾಗಿ ಪಾಡುವರು;
 ಅವರ ಮಕ್ಕಳು ಬೆಳೆದು ಕಳೆಗೂಡಿ ಮನೆಬೆಳಗಿ ಹಬ್ಬಮಾಡುವರು -
 ತಾವ್ ಮೊದಲು ಬದುಕಿ,
 ತಾಯ್ ಮೊದಲು ಬದುಕಿ,
 ಹೆರರ ಹೊರೆಗಳನಿಳಿಸೆ, ಹೆರರ ಸೆರೆಗಳ ಬಿಡಿಸೆ, ಕಯ್ಯ ನೀಡುವರು.
 ಆ ಸಯ್ಯಾ, ಆ ಮೂರ್ಯಾ, ನನಗಿಲ್ಲ: ನನ್ನ ಮಕ್ಕಳಿಗಿಲ್ಲ ಹಬ್ಬ -
 ನನ್ನ ಮಕ್ಕಳಿಗಿಲ್ಲ ಹಬ್ಬ:
 ಮಳೆ, ಸುಗ್ಗಿ; ಬೆಳೆ, ಬೆಳಕು; ಹಾಡು, ಹಸೆ; ಕೂಗಾಟ, ಕುಣೀದಾಟ, ಪಾಟ;
 ಒಲೆದಾಟ, ನಲೀದಾಟ, ಒಲುಮೆ ಬೀರಾಟ,
 ನನ್ನ ಮಕ್ಕಳಿಗಿಲ್ಲ - ನನಗಿಲ್ಲ- ಬಾಳಿಗೆ ಆ ಅಕ್ಕತಂಗಿಯರು!
 ನಮಗಿಲ್ಲ ಬಾಳು.
 ಎಲ್ಲರೂ ಬಾಳುವೆಡೆ ನಮಗೆ ಸಾವೆ?
 ಎಲ್ಲರೂ ನಲಿವ ಕಡೆ ನಮಗೆ ನೋವೆ?
 ಏನು ಕವಿಯಿತ್ತೊ ಮಂಕು, ಮಕ್ಕಳಿಗೆ! ಯಾರೆರಚಿದರೊ ಬಾಡಿ, ಕಾಣೆ,
 ನನ್ನನೊಲ್ಲರು ನನ್ನ ಮಕ್ಕಳೇ! ತಾವ್ ಬಾಳಿ, ತಾಯ ಬಾಳಿಸರು.
 ಹೆರರ ನುಡಿ, ಹೆರರ ನಡೆ - ಹೆರರ ಕೂಗೇ ಕೂಗು; ಹೆರರದೇ ಹೆಮ್ಮೆ!
 ನನ್ನ ಮನೆ ಹಾಳು!

ನನ್ನ ನುಡಿ ಬೀಳು!

ನನ್ನ ನಾಡಿನಲ್ಲಿರುಳು; ನನ್ನ ತೋಟವನಗೆವ, ತೆಂಗಡಕೆಯಿಡುವ,
ತಾವರೆಯ ಕಾಪಿಡುವ, ಮೊಲ್ಲೆ ಮಲ್ಲಿಗೆ ನೆಡುವ, ಆನಂದ ಕೊಡುವ
ಮಕ್ಕಳೆಲ್ಲಿಹರನಗೆ – ಹೆರರೊತೆ ಗಡಿಬಿಡುತ ಹದುಗುತ್ತ, ನುಗ್ಗೆ ಕುಗ್ಗುತ್ತ,
ಹೆರರ ಕೈ ಕಾಯುತ್ತ, ಸಾಯದೆಯೆ ಬದುಕದೆಯೆ ಬಾಳ ನೂಕುವನು.

ಒ

ಅರಿದೆನರಿದೆನು ಮಾತನಾಡುವಳದಾರೆಂದು : ಕನ್ನಡದ ತಾಯಿ!
ನಮ್ಮ ಕನ್ನಡ ತಾಯಿ, ತನ್ನ ಹೊಂಬಸಿರಿಂದ ನಮ್ಮನ್ನ ತಂದು,
ನಾವು ಬಿಟ್ಟುದೆ ಬಿಡದೆ, ಹಂಬಲಿಸಿ, ಮರುಹಟ್ಟ ಹಾರ್ಯಸುತ್ತಿಹಳು–
ನಾನೆಂದೆ, ಅಳಲನಾರಿಸಬಿಯಸಿ – “ಫಿಕಮ್ಮ, ಇನಿಸೊಂದು ಹೊರಗು? ಜೀವ ಹೊಡಿಹುದು.
ಬೇಡಮ್ಮ ಮಕ್ಕಳಲ್ಲಿ ಇನಿಸೊಂದು ಕಡಮುನಿಸು – ಬಾರಮ್ಮ, ಹರಸು.
ನಿನ್ನ ನಾಡಿನೊಳದೆಕೊ ಬೆಳಕು ಮೂಡಿಹುದು ಜೀವ ಹೊಡಿಹುದು.
ನಿನ್ನ ಮಕ್ಕಳು ನಿದ್ದೆಗಳೆದ್ದ ಸಿಂಹದಂತೆಳುತ್ತ, ಮೊಳಗಿ,
ಕಣಕಳಿದು ಪಂಪ ನೃಪತುಂಗರಾ ಮಾತುಗಳು ದಿಟವೆನಿಸುತ್ತಿಹರು.
ಸರೆಯನೊಕ್ಕಡೆಗೊಗೆದು, ಬಿಡುಗಡೆಯ ಕೈಕೊಂಡು, ಹಳನೆನಮು ನೆನೆದು,
ಹೊಸಕಾಣೆಗಳ ಕಂಡು, ಸಾಮಾಜ್ಯಗಳ ಮತ್ತೆ ಕಟ್ಟುತ್ತಿಹರು.
ನಿನ್ನ ನಾಡೊಂದಾಗಿ, ನಿನ್ನ ನುಡಿ ಮೇಲಾಗಿ, ಮನೆ ಮಕ್ಕಳೆಲ್ಲ
ಪೇರೊಕ್ಕಲಾಗಿ ಪಾಡುವರು!

ತಾಯ್ ಬದುಕಿ, ತಾವ್ ಬದುಕಿ, ಹೆರರ ಬದುಕಿಪರು!
ಹಾಳು ಹಂಪೆಯ ನಡುವೆ, ನಡುಕಟ್ಟಿ ಮತ್ತೊಮ್ಮೆ ಮುಡಿಪಾಗಿ ತಾಯ್ಗ್
ಭಕ್ತಿಯಲ್ಲಿ ಜೀವವನು ಸಲಿಸುವರು – ಏಳು!
ಸದಗರದ ಆ ಕೂಗ ಕೇಳಿ:
ನಾಡು ಸಿಂಗರವಾಯ್ತು, ಬೀಡು ಹೆಬ್ಬೆಳಕಾಯ್ತು, ಅದೂ ಹಬ್ಬ ಮೆರೆತ!
ಹೆಣ್ಣಿ ಚೆಲುವನು ನೋಡು – ಗಂಡುಗಲಿಗಳ ನೋಡು – ಕಟ್ಟಾಳುಗಳನು,
ರಾಜರನು, ಖುಷಿಗಳನು, ಕವಿಗಳನು, ಧೀರರನು, ಕರ್ಮಾರರನು –
ಹೊಸತ ಹಳತನು ಮಾಡಿ, ಹಳದ ಹೊಸತನು ಮಾಡಿ, ನಾಡೊಂದು ಮೂಡಿ,
ಧರ್ಮ ಸತ್ಯಗಳಿಂದ, ಪ್ರೇಮ ಶಾಂತಿಗಳಿಂದ, ಸ್ವಾತಂತ್ರ್ಯದಿಂದ,
ಸುಖದಿಂದ, ಸೌಂದರ್ಯದಾನಂದದಿಂದಲ್ಲ ಸಮದೃಷ್ಟಿಯಿಂದ
ಬಾಳರೇ ನೀ ಬಂದು ನಲಿಸಿದೂಡೆ, ಹರಸಿದೂಡೆ, – ಬಾ ತಾಯಿ, ಹರಸು.
ತೇರೇರು ಬಾ ತಾಯಿ, ನಿನ್ನ ಸಿಂಹಾಸನವನೇರು ಮತ್ತೊಮ್ಮೆ.
ಪಳಗೆಯಲ್ಲಿ ಪೇರಾಲವನು ನೀನು ಬಿತ್ತಲದು ಮೊಳಿತು, ಮರವಾಗಿ,
ಪಡುವ ಮೂಡಲು ತೆಂಕ ಬಡಗಲೆಡೆ ಕೊಂಬೆಗಳನೆಸೆದೆಸೆದು ಬೀಗಿ,
ಈ ಕೊಂಬೆ ಕರಗಿದೂಡೆ ಆ ಕೊಂಬೆ ಬಿಳಿಲಿಳಿದು ಬೇರೂರಿ ತಾಗಿ
ಒಂದೆ ಮರವಮರವಾಗಿಪ್ರಂತೆ, ಅಮರವಾಗಿನ್ನಮುದೆ ಇಮುದು
ನಿನ್ನೊಂದು ಕನಾಟಕರತ್ನಸಿಂಹಾಸನಂ – ಬಾಗ್ಗೆ, ಅದು ಬೆಳಿಗೆ
ಕನ್ನಡದ ಮುಡಿಯಾಗಿ, ಕನ್ನಡದ ನುಡಿಯಾಗಿ, ಕನ್ನಡದ ಬಾಳ ಕುಡಿಯಾಗಿ!
– ಬಾರಮ್ಮ, ಹರಸು.”

೬

ನಕ್ಕಳಾ ತಾಯಿ.

ಮುದುಕಿ ಎಳೆಯವಳಾಗಿ. ಮಾಸು ಮಿಂಚೆಳೆಯಾಗಿ, ಸವೆದ ಮೈ ತುಂಬಿ,
ಕಡಲ ತೆರೆಗಳನುಟ್ಟು, ಬೆಟ್ಟಬುಯಲನು ತೊಟ್ಟು, ಅರಿಲ ಮುಡಿಗಿಟ್ಟು;
ಮುಗುಳ್ಳಾನಗೆಯ ನಸುನಕ್ಕಳಾ ತಾಯಿ, ನನ್ನ ತಲೆಯಲಿ ಕಯ್ಯ ತಾವರೆಯನಿಟ್ಟು;

ಸುತ್ತಲುಂ ಕಾಣಿಸಿದರೊಡನೆ
ಕನ್ನಡದ ಪೊನ್ನಾಡ ಪೆರ್ಕನಡಿಗಳ್ಳಾ!
ಸಾವನೋದೆವಾ ಪಾಲ ಸೂಸುಕಿಡಿಗಳ್ಳಾ!

ಹಿಂದೆ ನೀಡಿದ ಸಾಲು, ಮುಂದೆ ನೀಡಿದ ಸಾಲು, ಕನ್ನಡದ ಕರುಳುಗಳು

- ನಡುವೆ, ಸಿರಿತಾಯಿ,

ಭುವನೇಶ್ವರಿದೇವಿ ರಥವನೇರಿದಳು.
ಕಾಗಿದರು ಎಲ್ಲರೂ ಒಕ್ಕೊಳ್ಳರ್ಲೋ!-

“ತಾಯ್ ಜಿಜಯಮಾಡುವಳು, ದಾರಿಬಿಡಿ, ದಾರಿಬಿಡಿ, ಅಡ್ಡ ಬಾರದಿರಿ,
ಭಾರತಾಂಬೆಯ ಹಿರಿಯ ಹೆಣ್ಣಮಗಳೆ, ದಾರಿ ತೋರುವ ಹಿರಿಯ ಸೊಡರೆ,
ಬಾಳಮೈ, ಬಾಳು!
ನೀನ್ ಬಾಳೆ, ಏನ್ ಬಾಳು ನಿನ್ನ ಮಕ್ಕಳದು!- ಬಾನ್ ಬಾಳು, ತಾಯೆ-
ಬಾಳಮೈ, ಬಾಳು!”

೨

ಚೆಲುವೆಯರ, ಚೆನ್ನಿಗರ, ಹಿರಿಯತಾಯ್ ಮಕ್ಕಳಿರ, ಒಡಹುಟ್ಟಿದವರಾ,
ಒಸಗೆನುಡಿ ಕೇಳಿದಿರ, ತಾಳಿದಿರ ಎದೆಯಲ್ಲಿ, ತಾಳಿ ಬಾಳುವಿರಾ.
ನಾಡು ನುಡಿ ನಡೆಗಳನು ಮುನ್ನಡೆಗೆ ನಸಡುತ್ತ, ಮುಂದೆ ಸಾಗುವಿರಾ?
ಭಾರತದ, ಲೋಕದಾ ಮಕ್ಕಳಲ್ಲಿ ಹಿರಿದಾಗಿ ತೂಕ ತೂಗುವಿರಾ?

ಬಿನ್ನಿ, ಬಿ ಮಕ್ಕಳಿರ,
ಒಕ್ಕೊಳ್ಳಲಲ್ಲಿರೂ ಕಾಗಿ ಈ ಒಕ್ಕಾಗ- ಈ ಹಿರಿಯ ಕಾಗ
“ಸಿರಿಗನ್ನಡಂ ಗೆಲ್ಲೆ. ಹಿರಿಗನ್ನಡಂ ಗೆಲ್ಲೆ, ಬಾಗೆ-
ಕನ್ನಡದ ತಾಯ್ ಗೆಲ್ಲೆ, ಬಾಗೆ.”

೧೩೫

ಕನ್ನಡದ ಬೇವುಟಿ

ಎರಿಸಿ, ಹೇರಿಸಿ, ಕನ್ನಡದ ಬೇವುಟಿ!
ಒಹೊ ಕನ್ನಡನೇಡು, ಅಹ ಕನ್ನಡನುಡಿ!
ಹೇರಿಸಿ, ತೋರಿಸಿ, ಕೆಚೊಚಿದೆಯ ಬೇವುಟಿ!
ಗೇಳಿಯಲಿ ಘಟಪಟ, ದೇಳಿಯಲಿ, ಚಟಪಟ,
ಉರಿಯಿತೋಲಾರಿಯಿತು ಹಗೆಯ ಹಟ ಮನೆ ಮಟ,
ಹೇಳ್ಳ ಹೇಳ್ಳ ಸುರಿಯಿತು ಹಗೆಯ ಬೀಜಕೊಕಟಿ!
ಬೇಳ್ಳ ಕನ್ನಡ ತೇಯ್ಯ!
ಎಳ್ಳ ಕನ್ನಡ ತೇಯ್ಯ
ಅಳ್ಳ ಕನ್ನಡ ತೇಯ್ಯ!
ಕನ್ನಡಿಗರೊಡತಿ ಒ ರೇಜೇಶ್‌ವರೀ!
ಮೌರ್ಯ ಕಳಬುರ್ಯ ಯರು, ಗಂಗರು, ಕದಂಬರು,
ರಂಟುಂ ಚಳುಕೊಯರು, ಹೊಯ್ಯಾಸಳರು, ಯೇದವರು,

ಇಳಿಗೆ ಮೇಲೆದವರು, ಬೇಣರು, ಜೀಣರು,
 ಕೊಲೆಯ ಕೇಳಾಕಿಚೋಚಿಂಗೆ ತಂಪುಮಳೆ ತಳಿದು,
 ಚೆಲುವು ನೆಲ ಸೇಲುತ್ತಾತು, ಕಲೆಯ ಹೊಂಬೆಳೆಯಿಟ್ಟು,
 ನಗಿಸಿದರು ನೇಡನು, ಕಡಿದು ಕಗ್ಗೇಡನು :
 ಮೇನವನ ದೇವತೆಗೆ ತಂದ ಜಿನಭಕ್ತರು,
 ಹಂಪೆಯ ವಿರುಂಪೇಕ್ಕಾಷ ಪುತ್ತರರು, ವಿರಕ್ತರು,
 ಏರನೇರೇಯಣನ ಕೃಪೆಯೊಳ್ಳೇಸಕ್ತರು,
 ಶ್ರೀರೀಗೌರಿ ಕೇವಲಿಹ ರೇಯರನುರಕ್ತರು,
 ನಮ್ಮೊಮು ತೇಯ್ಯ ಮಕ್ಕಳು
 ಬೇಳ ಬೆಳ್ಳಾದಿಂಗಳಲಿ ಒಲಿದು ನಲಿದವರು –
 ಬೇವ್ಯೋ ಬೆಳ್ಳಾಲಬ್ಯೋ ಬರಲಿ, ಮುಳ್ಳಾಲಿಗೆಯೊ ಮುಳ್ಳಾಳೋ,
 ಬೇನ ಬೆಳಕಿನಲಿ, ಮೇನದಳುಕಿನಲಿ,
 ಚಿನ್ನಾನು ಬದುಕನು ಕುಣಿಸಿ ಒಲಿದು ನಲಿದವರು –
 ನಮ್ಮೊಮು ತೇಯ್ಯಣಾಗರು,
 ಪಂಪನೋ, ರನ್ನಾನನೋ, ಬಸವನೋ, ಮೀಥವನೋ,
 ಅಂ ಅಕ್ಕಾಕಮಹದೇವಿ, ನೇರಣಪ, ಚಿಕದೇವ,
 ಜಕ್ಕಾಕಣ, ಹೊನ್ನಾನಮ್ಮೊಮು, ನಮ್ಮೊಮುಮ್ಮೊಮನೆಳೆಯರು,
 ಚೆಲುವ ಚೆಲುವರು – ಚಿನ್ನಾನದ ಜಿಂಜಾಣರು,
 ಕಲಿಗಳು, ಕಿಡಿಗಳು, ಗಂಡರು, ಮೊಂಡರು,
 ನಲಿದೊಲಿದು ಬೆಚ್ಚೋಚೊಂದು ನೆಚ್ಚೋಚಿಂಗೆ ಮೆಚ್ಚೋಚಿಂಗೆ
 ಕಿಚ್ಚಿನಲಿ ಹೇಯ್ಯಾದು ನಲ್ಲಾಲನ ಹಿಡಿದ ಹೆಂಡಿರು,
 ಸತಿಗಳು, ಯತಿಗಳು, ವಾರತಿಗಳು, ಕೃತಿಗಳು –
 ಕನ್ನಾನಡದ ಬೇವುಟವ ಹಿಡಿಯದವರೇರು?
 ಕನ್ನಾನಡದ ಬೇವುಟಕೆ ಮಡಿಯದವರೇರು?
 ನಮ್ಮೊಮು ಇಂ ಬೇವುಟಕೆ ಮಿಡಿಯದವರೇರು?
 ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ!
 ಹುಡುಕಿರೋ ಹೇಡಿ ತೇನೋಬೋಬು ಮನೆಗುಳಿದರೆ!
 ಕನ್ನಾನಡದ ನೇಡಲೇ,
 ಕನ್ನಾನಡದ ನುಡಿಯಲೇ
 ಕನ್ನಾನಡಿಗನೆದೆಕಡೆದ ತೆನೆಯಲೇ ಕೆನೆಯಲೇ!
 ಬೆಳಕು ಹರಿಯಿತು ಎಳಿ,
 ಇರುಳು ಸವೆಯಿತು ಎಳಿ,
 ತೇಯ ಕರೆ ಕೇಳಿ,
 ಎಳಿರೋ, ಎಳಿರೋ, ಬೇಳ ಬಲಿ ಬೇಳಿರೋ
 ಎಲ್ಲೊಲುಮೆಯೇ ಕುಣಿದೊಂದೊಲುಮೆ ತೇಳಿರೋ,
 “ತೇಯುಳಿಯೆ ನೇನುಳಿದೆ,
 ತೇಯುಳಿಯೆ ನೇನುಳಿದೆ,
 ಮನೆ ಕೇಯಿ, ತುರು ಕೇಯಿ, ನೇಡ ಗಡಿ ಗುಡಿ ಕೇಯಿ,
 ಕೇಯಲಾರೆಯ, ಸೇಯಿ,”
 ಎಂದೆಲ್ಲಾಲ ಎಳಿರೋ –
 ಅಂಹ ಕನ್ನಾನಡನುಡಿ ಅಂಹ ಕನ್ನಾನಡನೇಡು,

ಹಿರಿಯ ಕನ್ನಾನಡಪಡೆ ಮರಿಯ ಕನ್ನಾನಡ ಪಡೆ,
 ಎಣಿರೋ, ಬುಣಿರೋ,
 ಕನ್ನಾನಡದ ಬೇವುಟದ ಹಿಡಿಯಿರೋ, ನಡೆಯಿರೋ!
 ಎಳಾ ಕನ್ನಾನಡ ತೇಯ್ಯ,
 ಬುಳಾ ಕನ್ನಾನಡ ತೇಯ್ಯ,
 ಅಳಾ ಕನ್ನಾನಡ ತೇಯ್ಯ,
 ಕನ್ನಾನಡಿಗರೊಡತಿ, ಒ ರೇಜೇಶ್ವರೀ!
 ಇಂದಿನದೆ ಹೇಣಿರೋ ಇ ನಮ್ಮಾಮ ಬೇವುಟ!
 ಕಂದದಿದೆ ಇಂದಿಗು ಕನ್ನಾನಡದ ಬೇವುಟ!
 ಎನೇನ ಕಂಡುದೋ ಬೇನೇಡಿ ಬೇವುಟ!
 ಅಂವುದನು ಕೇಣಾದೋ ಜೀವಕಳಿ ಬೇವುಟ!
 ಕನ್ನಾನಡದ ಬೇವುಟಗಳೊಂದೇದ ಬೇವುಟ!
 ಎರಿಸಿ, ಹೇರಿಸಿ, ತೋರಿಸಿ ಬೇವುಟ!
 ತೇಲೇಡು, ಮೇಲೇಡು, ಒಲೇಡು ಬೇವುಟ!
 ಜೆಲುವೇಗು, ಗೆಲುವೇಗು, ಬಲವೇಗು, ಬೇವುಟ!
 ಹೊನ್ನೋನೇಗಿ, ಹೊಣ್ಣೋನೇಗಿ, ಹಸನೇದ ಮಣ್ಣೋನೇಗಿ,
 ಹೊಸಹೊಸತು ಕಣ್ಣೋನೇಗಿ, ಬೆಳಕೇಗಿ, ಬೆಳೆಯೇಗಿ,
 ಕುಡುತ್ತಿಹ ಕನ್ನಾನಡದ ಹೊಮ್ಮಾಮುಗೆಯ ಕೇವೇಗಿ,
 ಪರಿಪರಿಯ ಹೊಂಬಗೆಯ ಹರಿಗೆಯೇ ನೋವೇಗಿ,
 ಸಿರಿಯ ಜಯಚೇಮನೇ* ಹಿರಿಯಲೊಮೆ ಹೇವೇಗಿ,
 ಬುಳು ಎಲೆ ಬೇವುಟ!
 ಬುಳಾ ಕನ್ನಾನಡ ತೇಯ್ಯ,
 ಎಳಾ, ಕನ್ನಾನಡ ತೇಯ್ಯ,
 ಅಳಾ ಕನ್ನಾನಡ ತೇಯ್ಯ,
 ಕನ್ನಾನಡಿಗರೊಡತಿ ಒ ರೇಜೇಶವರೀ!

೧೯೫೭

ಮೊದಲು; ನೇಲ್ಮಾಮಡಿ ಕೃಷ್ಣಾನೀ

ಬಾನ್ ಶೋಂಡ ಕೃಷ್ಣನ್

○

ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನ್ನೊ-
 ಇನ್ನೊಮ್ಮೆ ಪಾಡುವೆನ್ ರಾಜಷ್ಟ್ರ ಕೃಷ್ಣನ್.
 ನನ್ನ ದೊರೆಗನ್ನ ಪೊರೆದಾಳ್ಳಂಗೆ,
 ನನ್ನೊಲವಿನಾಳ್ಳಂಗೆ,
 ನನ್ನಸಿರ ಭಕ್ತಿಯೊಡೆಯಂಗೆ,
 ಭಕ್ತಿಕನಕಂಗೆ,
 ಕಲಿಕಾಲ; ಜನಕಂಗೆ,
 ಕನಾಟಕ ಪ್ರೇಮಸಾಮಾಜ್ಯ ಮೂಜ್ಯಂಗೆ,
 ಅದಶ್ರೀ ಮರುಷಂಗೆ,

ಅದ ಕೃಷ್ಣಂಗೆ,
 ಹಂಬಲಿಸಿ ನೆನೆದು ನೆನೆದು, ಕಂಬನಿಯ ಕರೆದು ಕರೆದು,
 ಅಳುವರೊಡನತ್ತತ್ತು ಪಾಡದೆಂತಿರ್ವನ್ನಾ?
 ಇನ್ನೊಮ್ಮೆ ಪಾಡುವಂ, ಬಾ ವಾಣಿ, ನಮ್ಮ ದೊರೆ ದೇವರೊರೆ ಕೃಷ್ಣನನ್ನ
 ನಾಲುಮಡಿ ಕೃಷ್ಣನನ್ನೋ.
 ಪಿಂತೊಮ್ಮೆ ನಾವಿರ್ಜ್ಞರುಂ ಪಾಡಿದಂತಲ್ಲು,
 ಸಂತಸದ ಹೆಚ್ಚೆಳೆಯ ಮೊನ್ನ ಪಾಡಲ್ಲು
 ಇಂದಿನೀ ಪಾಡು,
 ಬೆಂದೆದೆಯ ಪಾಡು.
 ಹಂಬಲಿಸಿ ಶೋರಗಿ ಶೋರಗಿ, ಕಂಬನಿಯ ಕರಗಿ ಕರಗಿ,
 ಅತ್ತತ್ತು ಸೋರಗಿ ಸೋರಗಿ,
 ಸೆರೆಬಿಗಿದ ಶೋರಲಿಂದ ಪಾಡುವಂ, ಬಾ ವಾಣಿ, ನಮ್ಮನಿಯ ದೊರೆಯನಿನ್ನೊಮ್ಮೆ.

೨

ಅದನೇ ಕೃಷ್ಣನ್ನಾ!
 ಮೋದನೇ ಕೃಷ್ಣನ್ನಾ!
 ಅಯ್ಯೆ ಆ ಬಾಳ್ಳಿ!
 ಮೋಯ್ಯೆ ಮೊನ್ನಾಳ್ಳಿ!
 ಕನ್ನಡದ ಕಣ್ಣಮಣಿ, ಕನಾಟಕ ಜೀವಮಣಿ ಬೆಳಗದಿನ್ನೆಮಗೆ,
 ಧರ್ಮಪಥಮನ್ ತೋಳಗಿ ಬೆಳಗದಿನ್ನೆಮಗೆ,
 ರಾಜಪಥಮನ್ ತೋಳಗಿ ಬೆಳಗದಿನ್ನೆಮಗೆ.
 ನಡುವಗಲ ನೇಸರನು ಕರ್ಮ ಪಿಡಿಡಿದರಂತೆ,
 ನರೆಯ ಬೆಳ್ಳಿಂಗಳನು ಪಾಪು ಗಿಡಿದರಂತೆ,
 ತಿಳಿಯಾದ ಬಾನಿಂದ ಬರಸಿಡಿಲ್ಲ ಸಿಡಿದರಂತೆ,
 ಬೆನ್ನಿರಿವ ಕಳ್ಳಕೊಲೆ ಸುರಗಿಯಂತೆ,
 ಎತ್ತೋಂದೆರಗಿತೋ ಮೃತ್ಯು!
 ಓ ಹಾಳು ಮೃತ್ಯೋ,
 ಇರಿದೆ ನೀನ್ ಭೂಲೋಕದಾದರ್ಶ ರಾಜನನ್,
 ಇರಿದೆ ನೀನ್, ನಿಷ್ಫಲಯಿಂದಿ, ಕಾವ್ಯರಸಭೋಜನನ್ನಾ,
 ಮುರಿದೆ ನೀನ್, ಓ ಪಾಪಿ ಮಾರ್ಗ ಮಣ್ಣಾತ್ಮನನ್ನಾ,
 ಮುರಿದೆ ಸಿಂಹಾಸನದ ನಿರ್ದಲ ಮಹಾತ್ಮನನ್ನಾ,
 ಒಂದಿರಿತಕಿರಿದೆ ನೀನೆಲ್ಲರೆದೆಯನ್,
 ಒಂದಾದ ಕನಾಟಕದೆಲ್ಲರೆದೆಯನ್,
 ಜೆಂದ ಬಾಳನ್ ಮೆಚ್ಚುವೆಲ್ಲರೆದೆಯನ್!
 ಬೆಳಗಿನಲ್ಲಿ ತಂಗಾಳಿ ನುಸುನುಸುಳಿ ಬಂದತ್ತು—
 ಮೊಲ್ಲನಿಡುಯಲ್ಲಲ್ಲಿ ಸುಳಿಸುಳಿದು ಬಂದತ್ತು—
 ಬೆಂಗಳೂರರಮನೆಯ ಕಾಂತಿ ಕುಂದಿತ್ತು—
 ಮೈಸೂರಿನರಮನೆಯ ಕಳಶ ಕಳಚಿತ್ತು—
 ದುಃಖಿಭಾರವ ಹೊತ್ತು,
 ರಾಜಬೀದಿಯ ನೆರೆದ ಕಿಕ್ಕಿರಿದ ಕಣ್ಣ ಹಿರಿದತ್ತು,
 ಅರಮನೆಯ ಶೋರಲೊಡನೆ ಶೋರಲಾಗಿ ನಾಡು ಬಿಕ್ಕಿತ್ತು,

ನಿಟ್ಟುಸಿರ ಬಿಸಿಯಳಲ ಹುಚ್ಚುಹೊಳೆಯುಕ್ಕಿತ್ತು-
 ಅದ ಕೇಳ್ಳರಾರು?
 ಮೆಲ್ಲದೆಯ ಕಲ್ಲದೆಯ ಮಾಡಿ ಅದ ತಾಳ್ಳರಾರು?
 -ಮುಂದೆ ನಡೆ, ಮುಂದೆ ನಡೆ, ಓ ವಾಣಿ - ಹೊವುಗಳ ಚೆಲ್ಲ;
 ಅಳಿ, ಅಮಂಗಳಮೇ - ಮಂಗಳಮೇ, ಗೆಲ್ಲ.

೨

ಮಧುವನದೆ ತಾಯ ಬಳಿ ಚಂದನವನೋಟ್ಟಿ,
 ವಿಧಿಕೊಂಡ ರಾಜಂಗೆ ರಾಜವೈಭವ ಕಟ್ಟಿ,
 ಉಳಿದೆಮ್ಮೆ ಪುಣ್ಯಮಾ ಎಳಿರಸು ಮಗನುಂ
 ಕೆಳೆಯನಾ ಮಂತ್ರಿಯಂ, ಪ್ರಚೇಗಳಾ ಏರಿಯರುಂ, ಪರಿವಾರಮುಂ
 ನಸುನಗುತೆ ಮಲಗಿದ್ದ ಸ್ವಾಮಿಯನ್ ಪರಸಿ,
 ಕಡೆದರ್ಶನಂಗೊಂಡು, ಭಕ್ತಿಯಿನ್ ಕ್ಯಾಮುಗಿದು,
 ದೇವಲೋಕಕ್ಕುಯ್ಯೆ ಕಯ್ಯದೆಯನಿಟ್ಟರ್,
 ಅಗ್ನಿದೇವಂಗೆ ಕೊಟ್ಟರ್.
 ಆ ದಿವ್ಯ ತೇಜೋಗ್ನಿಯಂದಗ್ನಿತೇಜಮದು ಕಳೆತುಂಬಿ ಬೆಳಗೆ,
 ಮೋಗಮೋಗದು, ನೆಗೆನೆಗದು, ಮುಗಿಲ ಕಡೆ ನಡೆಯುತ್ತಿರೆ ಅಗ್ನಿ,
 ಉರಿ ತಟ್ಟಿದವರಾರು?
 ತಂದೆ ಕಳೆದೀ ನಮ್ಮ ಬಾಳೇತಕೆಂದು,
 ನೋಯದವರಾರಂದು, ಬೇಯದವರಾರಂದು, ಸುಯ್ಯದವರಾರು?
 ಕರುಳಿಲ್ಲದಾ ಬಿದಿಯ ಬಯ್ಯದವರಾರು?
 ಸ್ವಾಂಯುಗಮಾಯ್ತಿಂದು ಮರುಗದವರಾರು?
 ಇನಿತಾಯ್ತೆ, ಹಿಡಿಮಣ್ಣ, ಹಿಡಿಬೂದಿ, ಅಳ ಬಾಳು?
 ಬಡವನೋ, ಬಲ್ಲಿದನೋ, ದೊರೆಯೋ, ಹುಳಪೋ,
 ಇನಿತೆ ಈ ಬಾಳು?
 -ಮುಂದೆ ನಡೆ, ಮುಂದೆ ನಡೆ, ಓ ವಾಣಿ- ಹೊವುಗಳ ಚೆಲ್ಲ;
 ಅಳಿ, ಅಮಂಗಳಮೇ - ಮಂಗಳಮೇ, ಗೆಲ್ಲ.

೩

ಮಂಗಳಮೇ ಗೆಲ್ಲ!
 ಹೊವಾದ ಬಾಳುದಿರೆ, ಹಣ್ಣಾಗಿ ಬಹುದು - ಮತ್ತೆ ಹೊವಹುದು.
 ಒಂದಿ ಒಂದಿಗೆ ಕೂಡೆ, ಮಣಿ ಮಣಿಗೆ,
 ವೃತನಮೃತನಾಗುವನು,
 ದಿವ್ಯಕಳೆಯಿನ್ ಕೂಡಿದಾತ್ಮಾಗುವನು.
 ಶತ್ರುವಾತ್ಮಕೆ ಕೂಡಿ ಹಿಗ್ನಿತಿಹುದು.
 ವಾಣಿ ಕಣ್ಣನ್ ಕೊಟ್ಟಿ ತೋರಿದಳ್ - ತೋರಿದೊಡೆ ಹಿಗ್ಗಾಗಿ ಕಂಡೆನ್!
 ಬಾನೋಕೊಂಡ ಕೃಷ್ಣನ್,
 ನೆಲನೆಲ್ಲಮನ್ ಗೆಲ್ಲ, ಬಾನುಮನ್ ಕೊಂಡ ಕೃಷ್ಣನ್!
 ವಾಣಿ ಕಣ್ಣನ್ ತರೆಯೆ, ಕಂಡೆನ್
 ಬಾನೋಳೊಂದಾಟಮನ್,
 ಹೊಸತು ಸಿರಿಮಾಟಮನ್,

ಕೃಷ್ಣಂಗೆ ಪಾಡುವಾ ಶಾಶ್ವತದ ಪಾಟಮನ್‌.
 ಮೊನ್ಯು ಪಲ್ಲಕ್ಕಿಯನ್ ಭಕ್ತಿಯಿನ್ ಮೊತ್ತು,
 ಕಲ್ಪವೃಕ್ಷದ ಮಾವನೆರಚುತ್ತ ಸುತ್ತು,
 ಅನಂದನೃತ್ಯಮನ್ ಕುಣಿದು ನಡೆದತ್ತು
 ದೇವಗಣ ಮುಕ್ತಗಣಾದೆಗೆ-
 ಲೋಕದಿನ್ ಲೋಕದೆಡೆಗೆ-
 ಖಣಿಲೋಕ, ದೇವಲೋಕ,
 ರವಿಲೋಕ, ಚಂದ್ರಲೋಕ,
 ವೀರರಾ ಭೋಗದಾ ಸ್ವರ್ಗಲೋಕ,
 ತಪಸಿನಾ, ಸತ್ಯದಾ, ಧರ್ಮದಾ, ಬ್ರಹ್ಮದಾ ಲೋಕ,
 ಶಿವಲೋಕ, ವಿಷ್ಣುಲೋಕ-
 ಆ ಪರಮಪದವಾದ ಮೋಕ್ಷಲೋಕ-
 ಲೋಕದಿನ್ ಲೋಕದೆಡೆಗೆ,
 ದೇವಗಣ ಮೊತ್ತ ನಡೆಗೆ!
 ಅನಂದ, ಆನಂದ ನಿತ್ಯಶಂಖಮಂಗಳಂ!
 ಅಳಲದಿರಿ, ತೋಳಲದಿರಿ, ಆನಂದ, ಮಂಗಳಂ!
 ಶ್ರೀ ಕೃಷ್ಣದೇವನಿಗೆ ನಿತ್ಯಶಂಖಮಂಗಳಂ.

ಝ

ಅಳಲೋಖಾನಂದಂ!
 ಕೃಷ್ಣನಸ್ತಮನೆಯ್ದು, ನಿಸ್ತೇಜಮಾಗಿರ್ದ ದೃವಂಗಳೆಲ್ಲಂ
 ಅಳವುಳಿವು ನೆಲೆಯಿರಿತು ತೀವಿದುವು ಚೆಂದಂ.
 ಕೃಷ್ಣನಾರಾಧನೆಯ ಶಕ್ತಿಗಳವೆಲ್ಲಂ
 ಕಳಿದು ತಲ್ಲಣವೆಲ್ಲ ಮೂಡುತ್ತಿರೆ ನೆನಹಿನಲಿ ಗೆಲ್ಲಂ
 ಕೃಷ್ಣ ಯೋಗೀಶ್ವರನ ಭಾವನೆಯ ಸಿದ್ಧಿಯೊಂದಂದಂ
 ಮೊಳೆವಂತೆ ಮಸಗಿದುವು ಚೈತನ್ಯದೇಸಕಂಗಳಿಂದಂ.
 ಕೃಷ್ಣನೆಂಳಿಸಿದ್ದೇಣಿಕೆಯೊಂದೆ? ಗೆಯ್ಯೆಯೋಳ ಬಿತ್ತಿರ್ದುದೊಂದೆ?
 ಹೊಳೆವ ಕನಸೇನೊಂದೆ? ಹೂಡಿರ್ದ ಬಯಕೆಯೊಂದೊಂದೆ?
 ಕೃಷ್ಣನೊಲಿದಾಳ್ಳಿಂಡ ಇಹಪರದ ಧ್ಯೇಯಂಗಳೆಲ್ಲಂ
 ಬೆಳೆಯತ್ತಿವ ಬೆಳಸುತ್ತಿರುವಬಿಂಬಾನಿದೇವತೆಗಳಿಂದಂ.
 ಕೃಷ್ಣನಾಡಿದ ನುಡಿಯದೊಂದುಂ
 ಅಳಿವ ನುಡಿಯಲ್ಲಂ-
 ವೈಸೂರ ವೈಸಿರಿಯ ಬಳವಿ,
 ಕನಾಟಟದೊನೊ೯ಟದಳವಿ
 ಭಾರತದೊಳೊಕ್ಕುಟದಾಳ್ಳು,
 ಬಿಡುತೆಯೋಳಗೆಲ್ಲರಗೆ ಬಾಳ್ಳು,
 ಬಡವರಲಿ ಸಿರಿ ಬರುವ ಸೊಂಪು,
 ಕಡವರಿದು ಕಲೆ ತರುವ ತಂಪು,
 ಯುಧ್ಧದಲಿ ದುರುಳರನು ಮುರಿದಸೆವ ಗೆಲವು,
 ಶಾಂತಿಯಲಿ ಕಲ್ಯಾಣಗುಣದೊದವು ನಲವು,
 ಕೃಷ್ಣ ತೋರಿದ ಬೆಳಕು ಹೆಚ್ಚುತ್ತ ನಿಂದು

ಬೆಳಗುತ್ತಿಹುದೆಂದೂ.

ಅಳಿದನೇ ಶ್ರೀಕೃಷ್ಣನಾಳಿಯನ್ನು!
ಇರ್ಪನೇ ಶ್ರೀಕೃಷ್ಣನಿರ್ಪನ್ - ಧೀರಧರಾತ್ಮರಲ್ಲಿರ್ಪನ್!
ಅಲ್ಲಿರನಿಲ್ಲಿರ್ಪನೆಲ್ಲೆಲ್ಲುಮಿರ್ಪನ್!
ಬಸವಳಿದ ಭಾಗ್ಯದೇವತೆಗಳರಿತಿದನು,
ಮೊಸೆಯಿಸುವರಾನಂದನ್ಯತ್ಯದೊಳಗಿದನು,
ಪಾಡುತ್ತ ಸ್ವರ್ಗದೊಳಗಿದನು.

೪

ಆನಂದದಲ್ಲಿ ಕೇಳಿ ಸ್ವರ್ಗದೊಳಗಿದನು
ಬಾನಂದವನು ಸವಿದ ಸುಖಿದ ಯದುಭೂಪರ್,
ಮುಟ್ಟಮೊಂದುಗಳೊಳಗನರಿತಮೃತರೂಪರ್,
ಕಲೆತೆಲ್ಲ ಬಂದರ್
ನಲಿಯುತ್ತೊಂದರ್

ಶ್ರೀಕೃಷ್ಣನ್ ಕಾಳಲೊಗ್ಗಿನಲಿ ನಿಂದರ್.

ಆನಂದದಿನ್ ತಬ್ಬಿ, ಆನಂದಬಾಷ್ಟವನ್ ಸುರಿದು,
ಆನಂದದೊಲವಿಂದ ಸೊಲ್ಲಿಸಿದರುಲಿದು -
ಯದುರಾಯ, ರಾಜೋಡೆಯ, ಚಿಕದೇವ, ಮುಮ್ಮಿಡಿಯ ಕೃಷ್ಣನ್,
ಹೊಸತೊಡಲು ಮಿಸುಗುತ್ತಿಹ ಚಾಮರಾಜೋಡೆಯನ್,
ಹೊಸ ನೆನಹು ಹೊಮ್ಮುತ್ತಿಹ ಕೆಂಪನಂಜಾಂಬೆ,
ಹೊಸಹೊಸತು ಸಗ್ಗಳ ಸುಳಿಯುತ್ತಿಹ ನರಸಿಂಹರಾಜನ್,
ಹಿಂದೆ ಬಾನ್ ಕೊಂಡವರ್ ಹಿರಿಯರೆಲ್ಲರ್,
ತಂದೆ ತಾಯ್ ತಂಗಿ ತಮ್ಮಂದಿರೆಲ್ಲರ್
ಒಂದಾಗಿ ಇದಿಗೊಂಡು ನುಡಿದರವರುಲಿದು -

“ಭಾ, ಕೃಷ್ಣ, ನಲ್ಲಿಬರವು, ನಮ್ಮೊಳಗೆ ಸೇರು.

ದೇವರಲಿ ದೇವನೆನೆ ಗದ್ದಗೆಯನೇರು.

ಭೂಮಿಭಾರದ ಹೊರೆಯನಿಳುಮು, ತಂಪಾಗು,
ದೇವರೂಳಿಗದೆಡಿಗೆ ದೂತನೆನೆ ಸಾಗು.

ಫೋಗಪೀಠದಲ್ಲಿದ್ದು ಮಷಿಯಂತೆ ನಡೆದೆ.

ರಾಜರಲಿ ರಾಜನೆನೆ ಚಕ್ರವರ್ತಿಯ ಮೆಚ್ಚ ಮನ್ಮಂತ್ರಯ ಪಡೆದೆ.

ಲೋಕವೇ ಕೊಂಡಾಡೆ ನಲ್ಲಿಬಾಳ್ ಬಾಳೆ.

ನಮ್ಮ ಹೆಮ್ಮೆಯ ಮನಗೆ ಹಿರಿಯ ಹೆಸರಾಳೆ.

ಬಾ ಕೃಷ್ಣ, ನೀ ಧನ್ಯ, ನಿನ್ನಾಳ್ಕಿ ಧನ್ಯ,

ನಾಡಿಂಗೆ ನೀ ನೆಟ್ಟಿ ನಮ್ಮ ಜಯ ಧನ್ಯ,

ಶ್ರೀಜಯನನಲ್ಲಿಟ್ಟ ನೀನೆ ಧನ್ಯ.

ಅವನ ದಾರಿಯ ನಾವು ಶುಭದ ತಾರೆಗಳಾಗಿ ಬೆಳಗಿ,

ಹಿರಿಯರಲಿ ಹಿರಿಯನೆನೆ ಬೆಳಗಿಸುವ ತೊಳಗಿ.

ಬಾ ಕೃಷ್ಣ, ನಲ್ಲಿಬರವು, ನಮ್ಮ ನಲ್ಲಿಲವು,

ನಮ್ಮ ಜಯನೊಲವು!”

ಜಯಮಕ್ಕೆ ಶ್ರೀಜಯಂಗೆ!
ಶುಭಮಕ್ಕೆ ಶ್ರೀ ಜಯಂಗೆ!
ಜಯಚಾಮಾರಾಜೇಂದ್ರಿಕಂದ್ರಂಗೆ ವಿಭವಮಕ್ಕೆ!
ಯಾದುಕುಲವ ಕಾಯುವಾ ಶಕ್ತಿಗಳ ದಿವ್ಯಪ್ರಸಾದಮಕ್ಕೆ!
ಮೃಸೂರ ಮೃಸಿರಿಗೆ ಕಳೆ ಪೆಚುಂತಿಕೆ!
ಕನ್ನಡಮೃನ ಹೃದಯಕಾನಂದಮಿಕೆ!
ಶ್ರೀಕೃಷ್ಣದೇವನೆಮೃನ್ ಪರಸುತಿಕೆ!
ಕನ್ನಡದ ಕುಲಕಿರ್ಕ ನಿತ್ಯ ಶುಭಮಂಗಳಂ,
ಜಾರದೆಯೆ ಜಯಮಂಗಳಂ!
ಭೂರಿಯಲಿ ಜಯಮಂಗಳಂ!

ಶ್ರೀ ಜಯನ ಬೆಳಕು

ಕನ್ನಡದ ಬಾನಿನಲಿ ಮೂಡಿತದೊ ಬೆಳಕು,
ಮಣಿ ಕಣ್ಣರೆದಂತೆ ಬೆಳಕು!
ಕನ್ನಡಿಗರೊಲುಮೆ ತರೆಹೊಮ್ಮಿಸುವ ಬೆಳಕು,
ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು,
ಮುನ್ನರಿಯದಚ್ಚರಿಯ ಮುಚ್ಚಬೆಳಕು.
ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು,
ಒಳ್ಳಿತೊಸರುವ ಹೆಸರ ದೊಡ್ಡ ಬೆಳಕು
ಸೂರ್ಯಚಂದ್ರಮ ಮುಖಗಿ, ಸುತ್ತೆತ್ತ ಕಗ್ಗತ್ತಲೆಯ ಮೋಡ ಹೇರಿ,
ತರೆ ನರಳ್ಳ ನಡುಗಡಲ ಹಡಗಿಸೆಡೆ, ಮೂಡಗೆಂಪೇರಿ,
ಮತ್ತೊಮ್ಮೆ ಮೇಲಾನೆಗೆವ ದೇವರುರಿಗಣ್ಣಂತೆ ತೋರಿ,
ನೆಗಿಯುತಿದೆ ಮತ್ತೊಮ್ಮೆ ನಮಗದೋ ತುಂಬಾಳ್ ಬೀರಿ
ಹಿರಿಯ ಬೆಳಕೊಂದು ಸಿರಿ ಸಾರಿ.
ಆಡಿ, ಕುಣಿದಾಡಿ, ಜಲವೆಲ್ಲಾ!
ಪಾಡಿ, ಓ ಪಾಡಿ, ನೆಲವೆಲ್ಲಾ!
ಕೂಗಿ, ನಾಡೆಲ್ಲಾ, ಬೀಗಿ, ಬೀಡೆಲ್ಲಾ,
ಓಲಾಡಿ, ಉರೆಲ್ಲಾ, ಮೇಲಾಡಿ ಹಳ್ಳಿಗಾಡೆಲ್ಲಾ,
ಸೋಲು ನಮಗಿನಿಲ್ಲ, ಗೆಲವೆ ಇನ್ನೆಲ್ಲಾ!
ಭಯ ಚೆದರೆ, ಚಿಮ್ಮತಿದೆ ಕಳಕಳಿಯ ಬೆಳಕು,
ದಯದ ತಣ್ಣಿಕು,
ಜಯದ ಕಣ್ಣಿಕು,
ನಯದ ನುಣ್ಣಿಕು!
ಚರಗನಿಸಿ, ಮುದ್ದನಿಸಿ, ಗೆಲುವನಿಸಿ, ಚೆಲುವನಿಸಿ,
ಅರಿವಾಗಿ, ಅರುಳಾಗಿ, ಅರನಿರಿಯ ತಿರುಳಾಗಿ,
ಚೆಳ್ಳಾಡೆಯ ನೆರ್ಳಾಗಿ, ಭಕ್ತಿಯರ್ಳಾಗಿ,
ತಂದೆತಾಯ್ಯಂದಿಲ್ಲದೊಲವ ಮಣಿಸಿ,
ಹಿರಿತಂದೆಗರಸಾಕ್ಕ ನೆಚ್ಚ ತಣಿಸಿ
ತಂಗಿಯರ ಮೆರಸಿ ಕುಣಿಸಿ,

ಯದುಕುಲದ ಕಲ್ಪವೃಕ್ಷದ ಫಲದ ಸೂದಯೆನಿಸಿ ಮನೆಮನೆಯನುಳಿಸಿ,
 ತುಂಬುತ್ತಿದೆ, ನೇರೆಯುತ್ತಿದೆ, ನೋಡಿ, ಆ ಬೆಳಕು!
 ಆಳ ಬಾಳಲ್ಲಾ?
 ನೋವು ನಲಿವಲ್ಲಾ?
 ಪಾವು ಚಂದ್ರಂಗಿಲ್ಲ? ಕೋಳು ಸೂರ್ಯಂಗಿಲ್ಲ?
 ದೇವರ್ಗಂಧರುತೊಡರಿಲ್ಲ?
 ತಂದೆಯಿರ್ಜರ ಸೆಳೆದು ತಂದನೇ ಅಳಲ ವಿಧಿ!
 ನೋಂದನೇ ನಮ್ಮ ನಿಧಿ!
 ನೋಂದು, ನೋವನು ನುಂಗಿ, ಮುಂಬರಿಯುತ್ತಿದೆ, ಅಜ್ಞ ಬೆಳಕು!
 ಕೆಳ್ಳಿದೆಯ ಬೆಳಕು!
 ಕಣ್ಣೀರ ತೊಡೆದು, ಮಿಡಿದು,
 ತಣ್ಣನೆಯ ಹರಕೆಗಳ ಹೊನ್ನ ಮುಡಿ ಮುಡಿದು,
 ತನ್ನ ಹೊಣೆಗಳ ಹೊರೆಗೆ ನಾಡವರ ನೆರವ ಕುರಿತಾಳ್ಳ ನುಡಿ ನುಡಿದು,
 ನಾಡವರ ಬಾಳಾದ ಬಾಳ ಬೆಳಕು.
 ನರಸಿಂಹ ಕೃಷ್ಣರಿರ್ಜರು ಶೂಡಿ ನೆರೆದರೆನೆ ತೇಜಸ್ಸಿಯಾಗಿ,
 ಎಳೆಯ ಹೆರೆಯೋಳ ತೊಳಗಿ ತುಂಬುಹರೆಯಾಗಿ,
 ಸಿರಿಯೋಡೆಯ ಜಯಚಾಮರಾಜೇಂದ್ರನೆಂಬೊಂದು ದಿವ್ಯಮಣಿ ಬೆಳಕು,
 ಮೂಡಿ, ಕಳೆಗೂಡಿ,
 ಕನ್ನಡದ ಜೆಲುವಿಗದೊ ಬೆಳಗುತ್ತಿದೆ, ನೋಡಿ,
 ದೃವಕೃಪೆ ಕೂಡಿ,
 ಬೆಳಗುತ್ತಿದೆ ನಮಗಾಗಿ ಆ ದೊಡ್ಡ ಬೆಳಕು,
 ಶ್ರೀ ಜಯನ ಬೆಳಕು.

೧೬೪೦

ಅರಮನೆಯ ಒಸಗೆ

ಮಂಗಳಂ, ಮೈಸೂರಿನರಮನೆಗೆ ಮಂಗಳಂ.
 ಜಯದ ಹೆಸರಿನ ಚಾಮರಾಜಂಗೆ ಮಂಗಳಂ.
 ಮುಮ್ಮಡಿಯ, ನಾಲ್ಕುಡಿಯ ದಿವ್ಯತೇಜಂಗಳಂ
 ಒಮ್ಮಡಿಯೊಳಾಂತೆಸೆವ ಧೀರಂಗೆ ಮಂಗಳಂ
 ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ,
 ಸೋದರನ ಸೌಭಾಗ್ಯದಮೃತಕಳಶಂಗಳೇ,
 ಲಾವಣ್ಯಲಕ್ಷ್ಯ ಯರನಾಳ್ಳ ಜಯಲಕ್ಷ್ಯ ಯರೆ,
 ರಾಜಯೋಲ್ಳಿದು ಜೆಲ್ಲಿನೂಡತಿಯರೆ, ಮಂಗಳಂ.
 ನಿಮಗಿರಲಿ ನಲಿದಾಡಿ ನಿತ್ಯಶುಭಮಂಗಳಂ;
 ದೇವರೀಯಲಿ ಮೆಚ್ಚಿ ನಿತ್ಯೋತ್ಸವಂಗಳಂ.
 ಮನೆ ಬೆಳಗಿ, ಸಿರಿ ಬೆಳಗಿ, ಮಕ್ಕಳೆಸಿರಿ ಬೆಳಗಿ,
 ಭರತವರ್ಷದ ಮುಡಿಯ ಸಾಲಿನಲಿ ಮೇಲ್ ಬೆಳಗಿ,
 ಸವಿಯುತ್ತಿರಿ ನಾಡೆಲ್ಲ ಹರಸುವ ಸುಖಂಗಳಂ.
 ಮಂಗಳಂ: ಕನ್ನಡದ ಹೊರೆತನಕೆ ಮಂಗಳಂ.

೧೬೪೧

ಶುಕ್ರಿತೆ

(ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದ್ದು)

ಓಂ, ಸಹ ನಾವವತು; ಸಹ ನೋ ಭನಸ್ತು;

ಸಹ ಏರ್ಯಂ ಕರವಾವಹ್ಯೇ;

ತೇಜಸ್ಸಿನಾವಧೀತಮಸ್ತು;

ಮಾ ವಿದ್ಬಿಷಾವಹ್ಯೇ.

ಓಂ ಶಾಂತಿ: ಶಾಂತಿ: ಶಾಂತಿ:

०

ಮೊತ್ತಮೊದಲ್, ಬೆಳಕಾಗಲೆಂದಾಗ, ಬೆಳಕಾಯ್ತು; ಬೆಳಕು ಜೆಲುವಾಯ್ತು;

ಕಡಿ ಸಿಡಿದು ಮಿನುಗಿದುವು ಜ್ಯೋತಿಗಳ್; ಮೂಡಿದರು ಸೂರ್ಯ ಜಂದಿರರು
ಲೋಕಚಕ್ರಗಳನಿಸಿ, ಸತ್ಯ ಧರ್ಮಗಳಂತೆ, ಕ್ಷಮೆ ದಯೆಗಳಂತೆ.

ಹಸುರ ಸೊಬಗಂ ತೊಟ್ಟಿ, ಹಾಡುತ್ತ, ಬಾನ್ಯಾಬಯಲೊಳಾಟವಾಡುತ್ತ,

ಸೌಂದರ್ಯದಿಂ ತೀವಿ, ಭೂದೇವಿ ಬೆಳಗಿದಳು, ಜೀವ ಪರಮಾತ್ಮಿಂ ತೊಳಗಿ.

ಆ ದಿವ್ಯದರ್ಶನಂ ಕಣ್ಣಂಬೆ ನೋಡಿದರ್;

ದಿವಿಜರುಂ, ಖುಷಿಗಳುಂ; ನಲಿದು ಕುಣಿದಾಡಿದರ್;

ಪಾಟಮಂ ಪಾಡಿದರ್-

ಓಂ, ತತ್ತ್ವವಿತುರ್ ವರೇಣಿಯಂ

ಭಗೋಽದೇವಸ್ಯ ಧೀಮಹಿ,

ಧಿಯೋ ಯೋ ನಃ ಪ್ರಜ್ಯೋದಯಾತ್.

ಮತ್ತಮವರಿಂತೆಂದು ಬೇಡಿದರ್-

ಹಿರಣ್ಯಯೇನ ಪಾತ್ರೇಣ

ಸತ್ಯಸ್ಯಾಮಿಹಿತಂ ಮುಖಿಂ;

ತತ್ತ್ವ ತ್ವಂ ಮೂಷನ್ ಅಪಾವೃಣಿ

ಸತ್ಯಧರಾಯ ದೃಷ್ಟಯೇ.

ಇನ್ನಮೊಂದಂ ಬಯಸಿ ಮೂಟಮಂ ಮೂಡಿದರ್-

ಅಸತೋ ಮಾ ಸದ್ಗಮಯ,

ತಮಸೋ ಮಾ ಜ್ಯೋತಿರಾಗಮಯ,

ಮೃತ್ಯೋರ್ ಮಾ ಅಮೃತಂ ಗಮಯ.

ಇಂದಿಂಗಮೆಮಗದುವೆ ದರ್ಶನಂ, ಬಯಸಿದುದೆ ಆ ಅಮೃತಮತ್ತರ್.

ಬ್ರಹ್ಮಮೀ ವಿಶ್ವಂ; ಬ್ರಹ್ಮಮುಂ ಮಾರ್ಪಾಮೆನೆ ವಿನಾಚೆಲುವೋ ನಮ್ಮ ಬಾಳ್ಳಿಚೆಲುವು,

ವಿನ್ ನಲಿವೋ ನಮ್ಮ ನಲಿವಾತ್ನಾನಂದಂ!

१

ಆನಂದವರಿಯದರ್,

ಆತ್ಮವನೆ ಒಲ್ಲಿದರ್,

ಬಾನ ಗಡಿಯಲಿ ಗಿಡಿದ ಕತ್ತಲೆಯ ಗುಹೆಯೊಳಿಗಿರ್ದರಾ ಅಸುರರ್

ಕೇಳ್ಳರಾ ಪಾಟಮಂ ಪಲ್ಯೂರೆದು, ಕಣ್ಣೀರಿಯೆ ಕಂಡರಾ ಬಿಡುಗಣ್ಣಿ ಬೆಳಕನ್,

ಮೊಳೆದು ಮೊಳೆಯಿಸುತ್ತಿರ್ ಬಿಳಿಯ ಬಾನೊಬೆಳಕನ್.

ಮೆಲ್ಲಮೆಲ್ಲನೆ ನುಸುಳಿ ದೇವರಾವರಣದಲಿ, ಆಳ ತೋಟದಲಿ,

ತೆಕ್ಕಿತೆಕ್ಕಿಯೊಳೆದ್ದ ಹೊರಬಿದ್ದು, ಕಾರಿರುಳ ಮೊತ್ತಂಗಳಾಗಿ,

ಮೋಗೆಯಾಗಿ, ನೋಕೆವ ಪಡಿನೇಳಲಾಗಿ, ನಂಜಾಗಿ, ಕೆಣ್ಣಮಂಜಾಗಿ,
 ಮುತ್ತಿ ಮರುಳ್ಳೊಳಿಸಿದರ್ ಸಂಶಯಗಳನೊತ್ತಿ, ಪಾಪಮಂ ಬಿತ್ತಿ.
 ಅಲ್ಲದುದನಹುದೆಂದು, ಅಹುದನಲ್ಲಿಂದು,
 ಇಲ್ಲದುದನಹುದೆಂದು, ಇಹುದನಲ್ಲಿಂದು,
 ನಲ್ಲದಂ ಮೋಲೆಯೆಂದು, ಮೋಲೆ ನಲ್ಲದೆಂದು,
 ತಿರಿಸಿದರ್ ಮಾಯಾವಿಗಳ್ ಬಾಳ್ ಮಕ್ಕಳಂ ಸಾವ ಸಂಸಾರ ಸುತ್ತಿ.
 ಪಲ ಪೆಸರ್, ಮರುಳೊಂದು,
 ಪಲ ತೆರನ್, ನೆರನೊಂದು,-
 ಅಹಿ, ವೃತ್ತ, ಮಾರ, ಕಲಿ, ಅಹಿಮನ್, ಸೈತಾನ್!

೩

ಅಂದು ಮೋದಲಾದುದೇ ದೇವಾಸುರಂ!
 ಎಂದು ಕೊನೆಗಾಣ್ಣದೋ ದೇವಾಸುರಂ!
 ಮಾನವನ ಹೃದಯದಾಳದ ಕಡಲನೊಂದು ಕಡೆ ನಿಜರರ್ ದೇವರ್,
 ಒಂದು ಕಡೆ ಕಾಮಚರರಸುರರ್,
 ಭಲದೆ ಬಿಡದಿರ್ಷರುಂ ಬಗಿಬಗಿದು ಮಧಿಸುವರ್, ಮೋಸೆವರ್,
 ಅತ್ತಲಿತ್ತಲ್ ಮೋರಳೆ ಅಲೆ ಕಲಕೆ ನೋರೆ ತೂರಿ ಕಾಲಂ.
 ಶಮೆ ದಮೆಗಳಿಂ, ಯಜ್ಞಭಾಧಿಯಿಂ, ಶುದ್ಧಿಯಿಂ,
 ಧಾತುಪ್ರಸಾದದಿಂ, ಪ್ರೇಮದಿಂದಾಳ್ಳಾತನರುಳಿಂ,
 ಇರುಳ್ ತೆಗೆದು ಹೋಳಪಾಗಿ, ತಿಳಿವಾಗಿ ಕಣ್ಣರೆಯ ಕಣ್ಣಟ್ಟ ಕೆಣ್ಣ,
 ವಿಷದಿನಮೃತವ ಕಡೆದು, ರೌದ್ರರೂಪಂಗಳಿಂ ರಮ್ಯತೆಯ ಪಡೆದು,
 ವಕ್ರವರಂ ಶಿಂಜಗೊಳಿಸಿ, ಒಲ್ಲದುದನೊಲ್ಲೆಯಿಂದೊಲಿಸಿ.
 ಪಲ್ಲುರಿದ ಪಾಪು ತೋಡವಪ್ಪಂತೆ ಕೈಗೆ ವರೆ ದೃತ್ಯರ್,
 ಮಣ್ಣಮರಮಂ ಕಟ್ಟಿ ಮರುಷನೊಳಗ್ಗಿಯಂ ಕಾವವರೆ ದೇವರ್
 ಯುಗಯುಗದೆ ಧರ್ಷಾಮೃತಂಗರೆವ ಗುರುಗಳ್.
 ಏನೆಂದು ಪಾಡುವರ್, ಬೇಡುವರ್ ನಮಗಾಗಿ ಆ ಬ್ರಹ್ಮಮತ್ತರ್?
 ನಮಗೇನ ತೋರುವರು, ಸಾರುವರು ಬೇಳಕಿನಾ ಮಕ್ಕಳ್?

೪

ಮತಮೋಂದೆ ಗೆಲ್ಲುವುದು, ಅನ್ಯತವಲ್ಲ;
 ಅಮೃತಮನೆ ವಿದ್ಯೆಯೆ; ಅವಿದ್ಯೆಯಲ್ಲ;
 ವಿಶ್ವಭಾರತಿ ಶರಣ, ಕಿರುತೀರ್ಥವಲ್ಲ.

ಸರ್ವಜೀವಂಗಳಿಂ ಮುಕ್ತಿಯಂ ಕಾಣ್ಣ;
 ದೇವರೊಳ್ ಪಗೆವವರ ಕಾಳಗಂ ಮಾಣ್ಣ;
 ಸಾವುದೆಲ್ಲಾ ಸುತ್ತ, ಬಾನಾಳ್ ಮಾಣ್ಣ.

ಜ್ಞಾನಧರ್ಷಂಗಳಿಂ ತಣ್ಣನಿಳೆ ತಾಳ್ಳೆ;
 ಶ್ರೀ ಜಯನ ನಿಡುಬಾಳಿ ನಮ್ಮನೊಲಿದಾಳ್ಳೆ;
 ಕನ್ನಡಿಗರುಸಿರಾಗಿ ಕನ್ನಡಂ ಬಾಳ್ಳೆ.

ಪಂಪನ ಒರತೆ

(ಸಾವಿರ ವರ್ಷದ ಹಳ್ಳಿದಲ್ಲಿ)

ಪದಿನೊಜು ನೆಚೆಯೆ ಹಿರಿದೊಸಗೆ ಮೆಚೆಯೆ,
ಮಲಿಗೆಚೆಯ ತಿರುಳ ಕನ್ನಡದ ಮರುಳ
ರಸರಸದ ಬಾವಿ ಮನೆಮನೆಗೆ ತೀವಿ
ತನ್ನರಥು ಪಾಟ್ಟಮೆಸೆಯೆ, ನೆಲನೊಸೆಯ,
ತನ್ನ ಸೆಱಪೇ ಸೆಱಪು,
ತನ್ನ ತೇಜಮೆ ತೇಜಮ್‌
ಎನೆ ಬೆಳಪ ಪಂಪನ್‌
ಎಷ್ಟು ತಾಯ್‌ನುಡಿಗೇಗೆ ಮೋಸಮೋಸತು ಹೆಂಪನ್‌!

ಓ ಪಂಪ, ಗುರುಪಂಪ, ಏನ್ ನೋನ್ತ ನೋನ್ನಿಯೋಂ,
ಏನ್ ಪಾರ್ತ ಪಾರ್ತ್‌ನ್ನೋ,
ಕಡೆದಿಟ್ಟೆ ಕಬ್ಬಿದೊಳ್ಳ ಸಂಸಾರಸಾರಮನ್‌,
ಮಾನಮನ್‌, ದಾನಮನ್‌, ಧೀರ ಗಾಂಭೀರ್ಯಮನ್‌,
ಧರ್ಮಮನ್‌, ಕರ್ಮಮನ್‌, ಶಿವಪದದ ಮರ್ಮಮನ್‌,
ಸರ್ವಸ್ವಮನ್‌!
ನಿನ್ನಸಿರ್ ತುಂಬಿ,
ನಂಬುವುದೆ ನಂಬಿ,
ರನ್ನನುಂ ಚಾವುಂಡರಾಯನುಂ ಕಂಡರ್
ಹೆಳ್ಗಳಿಂದ ಕಗ್ಗಲ್ ಕೋಡಿನೊಳ್ಳ ದೇವರಾ ಬಿಂಬವನ್‌,
ಕಂಡು ಕಡೆದಿಟ್ಟರ್
ಪಾಜುವಾ ಪಾರ್ಪಾಂದನಿಳಿಗೆ ತಡೆದಿಟ್ಟರ್–
ಕಲೆಯ ಸೌಂದರ್ಯಂ, ಜೀವದೌನ್ನತ್ಯಂ,
ತಪದೊಂದು ಭಾಗ್ಯಂ, ಕ್ರಾಂತಿಯೊಳ್ಳ ಶಾಂತಿ,
ಪಸುಳಿವೋಲ್ ನಿಲಾಳ ನಿಲುವು!
ಏನ್ ಚೆಲ್ಲು ಚೆಲ್ಲು!

ಓ ಪಂಪ, ನೀನ್ ತುಂಬಿ ತೊರೆದೊಜತೆ ಪರಿವುದಿನ್ನುಂ.
ಸಾವಿರಂ ಸಂದುಮದು ಪರಿವುದಿನ್ನುಂ
ಅದನೆ ಬಸವಣ್ಣನ್,
ಅದನೆ ಕುವರವ್ಯಾಸನ್
ಇನ್ನೊಮ್ಮೆ ಸಾರಿದರ್ ತಮ್ಮ ಕೆಳೈನ ಕಂಡು
ಮೋಸಮೋಸತು ಪರಿಯಿನ್,
ಆಳ ಬಾಳನ್ ಕಡೆವ ಶಿವಕಲೆಯ ಕೃಪೆಯಿನ್:
ಅದು ಶಿವಂ, ಸತ್ಯಮದು, ಸುಂದರಂ.
ಗುರು ಪಂಪ, ಓ ತಂದೆ ಪಂಪಾ,
ತೆಂಕನಾಡನ್ ಮಜೆಯಲಾಜದೆಲೆ ಜೀವಾ,
ಮಜೆಯದಿರು, ಪರಸು, ಪರಸೆಮ್ಮುನ್.
ಪಟೆಯ ಕನಾಟಕಂ ಮತ್ತೊರ್ಕೆ ಕಟ್ಟಗೆ!

ಎಳೆಯ ಕನಾಟಕಂ ಹೊಸಮುಟ್ಟು ಮುಟ್ಟುಗೆ!
ಹಿರಿಯತನಮನ್ ಮಜೀತ ಕಿಣುಮಕ್ಕಳನ್ ಪರಸು,
ಪರಸು ನೀನೆಮ್ಮನ್.

೧೬೪೧

ಧರ್ಮಯುದ್ಧ

(ಮಯಿ ಸಂಸ್ಕಾರ ಯುದ್ಧಾಷ್ಟಿ)

ಮಂಗಳಂಗಳನಿಳೆಯ ಸರ್ವಜ
ನಂಗಳಿಗೆ ನಲಿದೀವ ನಿತ್ಯನೇ,
ಮಂಗಳಾತ್ಮನೇ, ಕೃಪೆಯೆ, ಮುಕ್ತರ ಬೀಡೆ, ಕಾಪಾಡು.
ಕಂಗಡುವ ಮದದುಭ್ರಿನಲಿ ರಣ
ದಂಗಣದ ಕಾಳಿಕ್ಷಣೆಬ್ಬಿಸಿ
ಭಂಗಪಡುವ ದುರಾಸೆಯಡಿಗಿಸಿ ನಡಸು ಮಕ್ಕಳನು.

ಹಿಂದೆ ಅಸುರರು ಹೊಬ್ಬಿ, ಸುರನರ
ರಂದಬಾಳನು ಮೆಟ್ಟಿ, ಹಿಂಸಾ
ನಂದ ಯೋಗಿಗಳಾಗಿ ಭೂಮಿಗೆ ಭಾರವೆನಿಸಿರಲು,
ತಂದೆ, ನೀ ಮಾಧವನುಮಾಧವ
ನೆಂದು ಪರಿಪರಿ ಹೊಗಳಿ, ಕರಗಿದೆ,
ನೊಂದೆ, ಬಿಡಿಸಿದೆ ಲೋಕಕಂಟಿಕರಿಂದ ಭಕ್ತರನು.

ಯದ್ಧವೆಂಬ ಪಿಶಾಚ ಯಜ್ಞಕೇ
ಬಧರಹ ರಾಕ್ಷಸರ ಸಾಹಸ
ಬುದ್ಧಿ ಕೌಶಲವೇಕೆ? ಐಸಿರಿಯೇಕೆ? ಬಿಸುಡು, ಸುಡು!
ಯುದ್ಧವೇ ತಂದೊಡ್ಡೆ, ಯುದ್ಧವ
ಯುದ್ಧದಿಂದಲೇ ಯಜ್ಞಮಾಡುವ
ಸಿದ್ಧಿಯನು ನೀ, ದೇವ, ಬೆಸಸಿದೆ ಜಗವನುದ್ಧರಿಸೆ.

ಬೇಡುವೆವು, ಬಾ, ಸುಜನಪಾಲಕ.
ಹೂಡು ಧರ್ಮವ, ಧರ್ಮರಕ್ಷಕ,
ನಾಡ ಕಾವಲ ದಳಕೆ ಹೂಡಲಿ ನಾಡ ಬಲವೆಲ್ಲಾ,
ಓಡಿಹೋಗಲಿ ಭಯದ ನುಡಿಗಳು,
ಮೂಡಿ ತೂಗಲಿ ನಗುತ ಬೆಳೆಗಳು,
ನೀಡು ದಯವನು ದಣಿಗೆ, ನೆಮ್ಮುದಿಬದುಕ ಬಡವನಿಗೆ.

ಕೆಣಕಿದರೆ ಬಿಡದೆತ್ತಿಹೊಂಡೆವು—
ಮಣಿವೆವೇ ನಾವಿನ್ನು? ಕಾಳಿಗ
ದಣಿಗೆ ಮುಡಿಪಾಗಿಟ್ಟು ತನುಮನಧನವ ತೇಯುವೆವು!
ಮುಣವಿದಲ್ಲವೇ ಭರತಮಾತೆಯ?
ಮುಣವಿದಲ್ಲವೇ ದೇವಪಿತ್ಯಿಮಣಿ

ಗಣದ? ಮಾಡಿದಾ ಸತ್ಯಧರ್ಮ ಸ್ವತಂತ್ರಸಾಧಕರ?

ಗೆದ್ದುಬಿಟ್ಟೆವು! ಹುಬ್ಬ ಹಾರಿಸಿ-
ಮುದ್ದು ಗುಂಡನು ಸುರಿಸಿ, ಹೊಸ ಹುಸಿ
ಸುದ್ದಿಗಳ ತೂರಾಡಿ, ನಂಬಿಸಿ, ಕೆಂಡಮಳೆಗರೆದು,
ಬಿದ್ದು ಹೆಣ್ಣಳ ಮೇಲೆ ಹಸುಳೆಯ
ಗುದ್ದಿ, ದಾಸ್ಯವ ಹೊರಿಸಿ-ನಲೀವಿರ
ಗೆದ್ದುಬಿಟ್ಟೆವು! ಎನುತ್ತ?—ಗೆಲುವಿರ ನೀವು ದೇವರನು!

ಗೆಲವು ನಮ್ಮುದು, ಮಾಯಕಾರರೆ!
ಗೆಲವು ನಮ್ಮುದು, ದೋಹಿಗಳೆ! ಕಡೆ
ಗೆಲವು ನಮ್ಮುದು, ನಮ್ಮ ದಿವ್ಯಜ್ಯೋತಿ ನಮಗಿಹನು;
ಗೆಲವು ಶ್ರೀ ಜಯಚಾಮರಾಜಗೆ!
ಗೆಲವು ಬಿಡುತೆಗೆ, ಸಾಧುಜನತೆಗೆ,
ಗೆಲವು ಶಾಂತಿಯ ಸರ್ಪಸಮತೆಯ ಸುಖಿದ ಜೀವನಕೆ!

ಮಂಗಳಂಗಳನಿಳೆಯ ಸರ್ಪಜ
ನಂಗಳಿಗೆ ನಲಿದೀವ ನಿತ್ಯನೆ,
ಮಂಗಳಾತ್ಮನೆ, ಒಲವೆ, ಮುಕ್ತರ ನಲಿವೆ, ಕಾಪಾಡು.
ಕಂಗಡುವ ಮದದುಭ್ರಿನಲಿ ರಣ
ದಂಗಣದ ಕಾಳಿಜ್ಞನೆಬ್ಬಿಸಿ
ಭಂಗಪಡುವ ದುರಾಸೆಯನು ಮುರಿ, ಗೆಲಿಸು ಶಾಂತಿಯನು.

೪೦ ಶಾಂತಿಶ್ಯಾಂತಿಶ್ಯಾಂತಿಃ

೧೬೪೨